


ಕರ್ನಾಟಕ ಸರ್ಕಾರ



**ಸಹಾಯಕ ಪ್ರಾದೇಶಿಕ ಸಾರಿಗೆ
ಅಧಿಕಾರಿಗಳು
ಚಿಂತಾಮಣಿ (ಕೆಎ-67)**

ಮಾಹಿತಿ ಹಕ್ಕು ಕಾಯಿದೆ 2005 4(1)(ಬಿ)

2019-20

**ಕೇಂದ್ರ ಮಾಹಿತಿ ಹಕ್ಕು ಕಾಯ್ದೆ 2005
4(1) (ಬಿ) ರ ಅಡಿಯಲ್ಲಿ ಸಹಾಯಕ
ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ,
ಚಿಂತಾಮಣಿ ಇವರು ಪ್ರಕಟಗೊಳಿಸಿರುವ
ಕೈಪಿಡಿ
2019-20**

ಸೆಕ್ಷನ್ 4 (1) (ಬಿ) (1) ಪ್ರಕಾರ ಕಛೇರಿಯ ಹೆಸರು:

ಕಾರ್ಯಕ್ರಮಗಳು ಹಾಗೂ ಕರ್ತವ್ಯಗಳ ವಿವರ:

ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಯು ಕರ್ನಾಟಕ ಸರ್ಕಾರದ ಸಾರಿಗೆ ಇಲಾಖೆಯ ಚಿಂತಾಮಣಿ ಕಛೇರಿಯಾಗಿದ್ದು, ದಿನಾಂಕ: 16-07-2018 ರಲ್ಲಿ ಪ್ರಾರಂಭವಾಗಿದೆ. ದಿನಾಂಕ: 16-07-2018 ರಿಂದ ಬಾಡಿಗೆ ಕಟ್ಟಡ ಹೊಂದಿದ್ದು, ದಿನಾಂಕ: 16-07-2018 ರಿಂದ ಕಛೇರಿಯಲ್ಲಿ ಸ್ಪೂರ್ಟ್ ಕಾರ್ಡ್ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಪ್ರಸ್ತುತ ಚಿಂತಾಮಣಿ ತಾಲ್ಲೂಕು ಕೇಂದ್ರವಾಗಿದ್ದು, ಹಾಲಿ ನಂದಿನಿ ಹಾಲಿನ ಡೈರಿ ಹತ್ತಿರ, ಶ್ರೀ ಆಂಜನೇಯಸ್ವಾಮಿ ದೇವಾಲಯದ ಎದುರು, ಚಿಂತಾಮಣಿ-ಬೆಂಗಳೂರು ಮುಖ್ಯ ರಸ್ತೆ, ಕನ್ನಂಪಲ್ಲಿ, ಚಿಂತಾಮಣಿ ತಾಲ್ಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ಕಛೇರಿಯು 1988 ರ ಕೇಂದ್ರ ಮೋಟಾರು ವಾಹನ ಕಾಯ್ದೆ, 1989 ರ ಕೇಂದ್ರ ಮೋಟಾರು ವಾಹನಗಳ ನಿಯಮ, 1989 ರ ಕರ್ನಾಟಕ ಮೋಟಾರು ವಾಹನಗಳ ನಿಯಮಗಳು ಮತ್ತು 1957 ರ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿಯಮಗಳು ಕಾಯ್ದೆಯಡಿ ಮತ್ತು ಆಗಿಂದಾಗ್ಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಂದ ಕಾಲಕಾಲಕ್ಕೆ ತಿದ್ದುಪಡಿಯಾಗುವ ರೀತ್ಯಾ ಈ ಕೆಳಗಿನಂತೆ ಕಾರ್ಯ ನಿರ್ವಹಿಸುತ್ತಿದೆ.

- ಮೋಟಾರು ವಾಹನಗಳ ಚಾಲನಾ ಅನುಜ್ಞಾಪತ್ರ ನೀಡಿಕೆ, ನವೀಕರಣ, ದ್ವಿಪ್ರತಿ ನೀಡಿಕೆ, ಅಮಾನತ್ತು ಪಡಿಸುವಿಕೆ ಇತ್ಯಾದಿ.
- ಮಜಲು ವಾಹನಗಳ ನಿರ್ವಾಹಕ ಅನುಜ್ಞಾ ಪತ್ರ ನೀಡಿಕೆ ಹಾಗೂ ನವೀಕರಣ ಇತ್ಯಾದಿ.
- ಎಲ್ಲಾ ರೀತಿಯ ಸಾರಿಗೆ ಮತ್ತು ಸಾರಿಗೆತರ ಮೋಟಾರು ವಾಹನಗಳ ನೋಂದಣಿ ಕಾರ್ಯಗಳು.
- ಸಾರ್ವಜನಿಕ ಸೇವಾ ವಾಹನಗಳಿಗೆ ರಹದಾರಿ ನೀಡಿಕೆ, ನವೀಕರಣ, ವರ್ಗಾವಣೆ, ವಾಹನ ಬದಲಾವಣೆ.
- ಸಂಚಾರಿ ನಿಯಮಗಳಿಗೆ ಸಂಬಂಧಿಸಿದಂತೆ ಕೆಲಸ ಕಾರ್ಯಗಳು.
- ಅಪರಾಧಗಳು - ದಂಡಗಳು, ವಿಧಿ ವಿಧಾನಗಳ ಬಗ್ಗೆ ಕೆಲಸ ಕಾರ್ಯಗಳು.
- ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನಿರ್ದರಿಸಿ ನೀಡಲ್ಪಡುವ ಶುಲ್ಕ ಮತ್ತು ತೆರಿಗೆಗಳ ವಸೂಲಾತಿ - ಹಾಗೂ ರಾಜಸ್ವ ಗುರಿ ಸಂಗ್ರಹಣೆ.

ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ಚಿಂತಾಮಣಿ ಕೇಂದ್ರ
ಮಾಹಿತಿ ಹಕ್ಕು ಕಾಯ್ದೆ-2005 4(1) (ಬಿ)ರ ಅಡಿಯಲ್ಲಿ
ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ಚಿಂತಾಮಣಿ ರವರು
ಹೊರಡಿಸಿರುವ ಕೈಪಿಡಿ ಈ ಕೆಳಕಂಡ ಮಾಹಿತಿಗಳನ್ನು ಸಾರ್ವಜನಿಕ
ಮಾಹಿತಿಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ವೆಬ್‌ಸೈಟ್‌ನಲ್ಲಿ ಅಳವಡಿಸುವ ಪ್ರಕ್ರಿಯೆ
ಜಾರಿಯಲ್ಲಿದೆ.

ಸೆಕ್ಷನ್ 4(1)(ಬಿ) (1) ರ ಪ್ರಕಾರ ಕಛೇರಿಗೆ ಸಂಬಂಧಿಸಿದ ಸಂಪೂರ್ಣ ಕಡತಗಳ ಮಾಹಿತಿಯನ್ನು ಸಾರ್ವಜನಿಕರಿಗೆ ಒದಗಿಸುವ ಕುರಿತು.


ಕಛೇರಿಗೆ ಸಂಬಂಧಿಸಿದಂತೆ ಎಲ್ಲಾ ನೋಂದಾಯಿತ ವಾಹನಗಳ ದಾಖಲೆಗಳನ್ನು ಶ್ರೇಣಿಗಳಿಗೆ ಅನುಗುಣವಾಗಿ ಕ್ರಮಬದ್ಧವಾಗಿ ವಿಂಗಡಿಸಿ ಕಟ್ಟುಗಳಾಗಿ ಜೋಡಣೆ ಮಾಡಿ ಬಿಳಿ ಕೋರ ಬಟ್ಟೆಯಲ್ಲಿ ನಿರ್ವಹಿಸಿ ಸುಸಜ್ಜಿತವಾದ ಅಭಿಲೇಖಾಲಯದಲ್ಲಿ ಸಂರಕ್ಷಿಸಿಡಲಾಗಿದೆ. ಹಾಗೆ ಈ ದಾಖಲೆಗಳ ಬಗ್ಗೆ ನಿಖರವಾದ ಮಾಹಿತಿಗಾಗಿ ವಿವರಗಳನ್ನು ಇಂಡೆಕ್ಸ್ ರೀತಿಯಲ್ಲಿ ತಯಾರಿಸಿ ಸುಸಜ್ಜಿತಗೊಳಿಸಲಾಗಿದೆ. ಹಾಗೇ ಕಛೇರಿಗೆ ಸಂಬಂಧಿಸಿದ ಹಾಗೂ ಸಿಬ್ಬಂದಿ ವಿಭಾಗಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ಗುರುತಿಸಿ ಕ್ರಮಬದ್ಧವಾಗಿ ಜೋಡಿಸಿಡಲಾಗಿದೆ. ದಿನಾಂಕ: 16-07-2018 ರಿಂದ ಕಛೇರಿಯನ್ನು ಸಂಪೂರ್ಣ ಗಣಕೀಕರಣಗೊಳಿಸಲಾಗಿದ್ದು, ಅದರಂತೆ ಸಾರಿಗೆತರ ಹೊಸ ವಾಹನಗಳ ನೋಂದಣಿಗಳ ಹಾಗೂ ಹೊಸ ಚಾಲನಾ ಪತ್ರಗಳ ನೀಡಿಕೆಗೆ ಸಂಬಂಧಿಸಿದಂತೆ ಸ್ಕಾಟ್ಸ್ ಕಾರ್ಡ್ ಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಗಿರುತ್ತದೆ. ಇದರ ಜೊತೆಗೆ ಕಛೇರಿಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ಸಂರಕ್ಷಿಸಿಡಲು ಅನುಕೂಲವಾಗುವಂತೆ ವಿವರಗಳನ್ನು ಅಂತರ್ಜಾಲದಲ್ಲಿ ಅಳವಡಿಸುವ ಕೆಲಸ ಕಾರ್ಯಗಳು ಭರದಿಂದ ಸಾಗಿರುತ್ತವೆ.

**ಸಂ:ಸಪ್ರಾಸಾಅ/ಚಿಂ/ಮಾಹಸೂ/ಸಿ-1/2019-20 ದಿನಾಂಕ: 31-03-2020
2005 ರ ಮಾಹಿತಿ ಹಕ್ಕು ಅಧಿನಿಯಮ ಕಲಂ ಮತ್ತು 4(1)ಬಿ ಅಡಿಯಲ್ಲಿ
ನಿಗದಿಪಡಿಸಿದಂತೆ ಹೊರಡಿಸಲಾದ ಅಧಿಸೂಚನೆ**

4.(1)(ಬಿ)

1) ಸಂಘಟನೆ, ಪ್ರಕಾರ್ಯಗಳು ಮತ್ತು ಕಾರ್ಯಗಳು:

ಈ ಕಛೇರಿಯು 2018 ರಿಂದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಯವರ ಕಛೇರಿಯಾಗಿ ಆರಂಭಗೊಂಡು ಖಾಸಗಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು ಸಂಘಟನಾ ವ್ಯವಸ್ಥೆ ಈ ಕೆಳಕಂಡಂತಿರುತ್ತದೆ.



ಕಾರ್ಯಗಳು ಮತ್ತು ಕರ್ತವ್ಯಗಳು:

ಈ ಕಛೇರಿಯು ಪ್ರಧಾನವಾಗಿ ಮೋಟಾರು ವಾಹನಗಳ ನಿಯಮಗಳನ್ನು ಪುನರ್ವಿವರಿಸಿ ವಾಹನಗಳನ್ನು ತನಿಖಾಯಿಸಿ ತೆರಿಗೆ, ದಂಡ ವಸೂಲಿ ಮಾಡುವುದು ಮತ್ತು ಚಾಲನಾ ಅನುಜ್ಞಾ ಪತ್ರ, ಚಾಲನಾ ತರಬೇತಿ ಶಾಲೆಗಳ ಅನುಜ್ಞಾ ಪತ್ರ, ವಾಹನ ಮಾರಾಟಗಾರರಿಗೆ ಟ್ರೇಡ್ ಸರ್ಟಿಫಿಕೇಟ್ ಮತ್ತು ಅನುಮೋದಿತ ವಾಹನಗಳಿಗೆ ರಹದಾರಿ ನೀಡುವುದು ಪ್ರಧಾನ ಪ್ರಕಾರ್ಯಗಳಾಗಿರುತ್ತವೆ.

ಕರ್ತವ್ಯಗಳು:

1. ವಾಹನಗಳ ತಾತ್ಕಾಲಿಕ ಮತ್ತು ನೋಂದಣಿ ಮಾಡುವುದು ಮತ್ತು ನವೀಕರಿಸುವುದು.
2. ಕಲಿಕಾ ಮತ್ತು ಚಾಲನಾ ಅನುಜ್ಞಾ ಪತ್ರ ನೀಡುವುದು.
3. ನಿರ್ವಾಹಕ ಅನುಜ್ಞಾ ಪತ್ರ ನೀಡುವುದು / ನವೀಕರಿಸುವುದು.
4. ವಾಹನ ಚಾಲನಾ ತರಬೇತಿ ಶಾಲೆಗಳಿಗೆ ಅನುಜ್ಞಾ ಪತ್ರ ನೀಡುವುದು / ನವೀಕರಿಸುವುದು.
5. ವಾಹನಗಳ ತನಿಖೆ ಮಾಡುವುದು.
6. ಸಾರಿಗೆ ವಾಹನಗಳಿಗೆ ಅರ್ಹತಾ ಪತ್ರ ನೀಡುವುದು ಮತ್ತು ನವೀಕರಿಸುವುದು.
7. ಅಪಘಾತಗೊಂಡ ವಾಹನಗಳನ್ನು ಪರಿಶೀಲಿಸಿ ವರದಿ ನೀಡುವುದು.
8. ನೋಂದಣಿ ಮಾಡಿದ ವಾಹನಗಳ ಬಿ-ವಹಿ ನಿರ್ವಹಿಸುವುದು.
9. ಚಾಲನಾ ಮತ್ತು ನಿರ್ವಾಹಕ ಅನುಜ್ಞಾಪತ್ರ ನೀಡಿದ ಬಗ್ಗೆ ಚರಿತ್ರೆ ಪುಸ್ತಕ ನಿರ್ವಹಿಸುವುದು.
10. ಕರ್ನಾಟಕ ಮೋಟಾರು ವಾಹನಗಳ ನಿಯಮಗಳಡಿ ಪ್ರತ್ಯಾಯೋಜಿತ ಅಧಿಕಾರದ ಮೇರೆಗೆ ಸಾರಿಗೆ ವಾಹನಗಳಿಗೆ ರಹದಾರಿ ನೀಡುವುದು.
11. ಕೆಲವು ಅನುಸೂಚಿತ ತಾಲ್ಲುಕು ಪ್ರದೇಶಗಳಲ್ಲಿ ಶಿಬಿರ ವಾಯುಮಾಲಿನ್ಯ ನಿಯಂತ್ರಣ/ರಸ್ತೆ ಸುರಕ್ಷತೆಗಳ ಬಗ್ಗೆ ಶಿಬಿರ ನಡೆಸುವುದು.
12. ಈ ಕಛೇರಿಯ ಖಜಾನೆಯಲ್ಲಿ ತೆರಿಗೆ ಶುಲ್ಕ, ದಂಡ ಸಂಗ್ರಹಿಸಿ ಖಜಾನೆಗೆ ಸಂದಾಯಿಸುವುದು.

II) ಈ ಕಛೇರಿಯ ಅಧಿಕಾರಿಯ ಮತ್ತು ಸಿಬ್ಬಂದಿವರ್ಗದವರ

ಅಧಿಕಾರ ಮತ್ತು ಕರ್ತವ್ಯಗಳು:-

1. ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು:
ಶ್ರೀ ಜಿ.ನಾಗರೆಡ್ಡಿ (ದಿನಾಂಕ: 01-04-2019 ರಿಂದ 27-11-2020)
ಶ್ರೀ ಆರ್. ರಾಜಪ್ಪ (ದಿನಾಂಕ: 27-11-2020 ರಿಂದ 31-03-2020)
ಇವರು ಈ ಕಛೇರಿಯ ಮುಖ್ಯಸ್ಥರಾಗಿದ್ದು ಮತ್ತು ಸಹಾಯಕ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಾರೆ. ಈ ಕಛೇರಿಯ ಮೇಲ್ವಿಚಾರಣೆ, ನಿಯಂತ್ರಣ ಮತ್ತು ಸಮನ್ವಯ ಇವರ ಅಧಿಕಾರವಾಗಿರುತ್ತದೆ ಹಾಗೂ ಮೋಟಾರು ವಾಹನ ಕಾಯಿದೆ ಮತ್ತು ನಿಯಮಾವಳಿಗಳಡಿ ಮತ್ತು ಪ್ರತ್ಯಾಯೋಜಿತ ಅಧಿಕಾರದಡಿ ರಹದಾರಿ ನೀಡುವಿಕೆ, ಸಾರಿಗೆ ನೋಂದಣಿ ಮತ್ತು ಮುಂತಾದ ಪ್ರಧಾನ ಅಧಿಕಾರ ಮತ್ತು ಕರ್ತವ್ಯಗಳಾಗಿರುತ್ತದೆ. ಹಾಗೂ ಚಾಲನಾ ಅನುಜ್ಞಾ ಪತ್ರ, ನಿರ್ವಾಹಕ ಅನುಜ್ಞಾಪತ್ರ, ಸಾರಿಗೆತರ ವಾಹನಗಳ ನೋಂದಣಿ ಕಾರ್ಯ ನಿರ್ವಹಿಸುತ್ತಾರೆ.
2. ಕೇಂದ್ರ ಸ್ಥಾನೀಯ ಸಹಾಯಕರು: ಈ ಕಛೇರಿಯಲ್ಲಿ ಈ ಹುದ್ದೆಯು ಮಂಜೂರು ಆಗಿರುವುದಿಲ್ಲ.
3. ಹಿರಿಯ ಮೋಟಾರು ವಾಹನ ನಿರೀಕ್ಷಕರು: ಹುದ್ದೆ ಖಾಲಿ ಇದೆ.
4. ಮೋಟಾರು ವಾಹನ ನಿರೀಕ್ಷಕರು:
ಕೋಲಾರ ಪ್ರಾ.ಸಾ.ಅ. ಕಛೇರಿಯಿಂದ ಒಂದು ತಿಂಗಳಿನಲ್ಲಿ 4 ಜನ ಮೋಟಾರು ವಾಹನ ನಿರೀಕ್ಷಕರು ಸರದಿಯ ಮೇಲೆ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ.
5. ಕಛೇರಿ ಅಧೀಕ್ಷಕರು: ಶ್ರೀ ಎಂ.ವೇಣುಗೋಪಾಲ್ (ಪ್ರಭಾರ).

ಸಾರಿಗೆ ವಿಭಾಗಕ್ಕೆ ಸಂಬಂಧಿಸಿದಂತೆ ಹೊಸ ವಾಹನ ನೋಂದಣಿ, KA67-0, ಸಾರಿಗೆತರ ವಿಭಾಗ LMV,T/T, ಹೊಸ ನೋಂದಣಿ, ಹೋಮ್ ರೀಜನ್, ಡಿ.ಸಿ.ಬಿ., ಎಂವಿಡಿ I & II, ಗೃಹರಕ್ಷಕ ಸಿಬ್ಬಂದಿ, ಆಡಿಡ್‌ಗೆ ಉತ್ತರ, ಸಿ.ಆರ್.ಆರ್. ಕಾರ್ಯಗಳು, ಸುತ್ತೋಲೆಗಳ ರಕ್ಷಣೆ, ಕಛೇರಿಯ ಕಟ್ಟಡದ ಕಡತಗಳಿಗೆ ಸಂಬಂಧಿಸಿದ ಕಾರ್ಯಗಳು, ರೀಫಂಡ್, A/R LPG Kits ಅನುದಾನ, ಸಿಪಿಆರ್ ಚಾರ್ಜಿಟ್, ಕಂಪ್ಯೂಟರ್ ಮೇಲ್ವಿಚಾರಣೆ, ಖಜಾನೆ ವಿಭಾಗಕ್ಕೆ ಸಂಬಂಧಿಸಿದ ಕರ್ತವ್ಯಗಳು ಹಾಗೂ ಹಣಕಾಸು ವ್ಯವಹಾರಗಳ ನಮೂನೆಗಳ ದಾಸ್ತಾನುಗಳ ಮೇಲ್ವಿಚಾರಣೆಯನ್ನು ಕರ್ನಾಟಕ ಫೈನಾನ್ಸಿಯಲ್ ಕೋಡ್ ನಂತೆ ಕರ್ತವ್ಯ ನಿರ್ವಹಿಸುವುದು, ಮಾನ್ಯ ಸಾರಿಗೆ ಆಯುಕ್ತರು ಮತ್ತು ಜಂಟಿ ಸಾರಿಗೆ ಆಯುಕ್ತರಿಗೆ ಸಂಬಂಧಪಟ್ಟಂತೆ ಪತ್ರ ವ್ಯವಹಾರ ನೋಡಿಕೊಳ್ಳುವುದು ಹಾಗೂ ತಪಾಸಣಾ ವರದಿಗೆ ಅನುಸರಣಾ ವರದಿ ನೀಡುವುದು. ತಮ್ಮ ವಿಭಾಗಕ್ಕೆ ಸಂಬಂಧಿಸಿದ ಕಡತಗಳಿಗೆ ಮೇಲಾಧಿಕಾರಿಗಳ ಆದೇಶದ ನಂತರ ಅಂತಿಮ ಸಹಿ ಮಾಡಲು ಆದೇಶಿಸಲಾಗಿದೆ ಹಾಗೂ ಕಛೇರಿ ಮುಖ್ಯಸ್ಥರು ಸೂಚಿಸುವ ಇತರೆ ಕೆಲಸಗಳನ್ನು ನಿರ್ವಹಿಸುವುದು, ಸಹಾಯಕ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ- I ಗೆ ಸಂಬಂಧಿಸಿದ ಕರ್ತವ್ಯಗಳ ನಿರ್ವಹಣೆ ಮತ್ತು ಸಿಬ್ಬಂದಿ ವಿಭಾಗ, ಸಂಬಳ, ಡಿ.ಸಿ. ಬಿಲ್ಲು, ಎ.ಸಿ. ಬಿಲ್ಲು, ಟಿ.ಎ. ಬಿಲ್ಲು, ಬಡ್ಡೆಟ್ ತಯಾರಿಕೆ, Expenditure statement, ಗೃಹರಕ್ಷಕದಳ, ತಾತ್ಕಾಲಿಕ ನೋಂದಣಿ ವಿಭಾಗದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಸ್ತೆ ಸುರಕ್ಷತೆ, ರಿಟ್ರೋಫಿಟ್‌ಮೆಂಟ್ ಕೇಂದ್ರ, ವಾಯುಮಾಲಿನ್ಯ ತಪಾಸಣಾ ಕೇಂದ್ರ, ವಾಹನ ತರಬೇತಿ ಶಾಲೆ, TCR ಗೆ ಸಂಬಂಧಿಸಿದ ಕಾರ್ಯಗಳು, ಹಾಗೂ ಡಿಸಿಬಿ ಕೋಡೀಕರಣ, ಅಂಕಿಅಂಶಗಳಿಗೆ ಸಂಬಂಧಪಟ್ಟಂತಹ ಕಾರ್ಯಗಳನ್ನು ನಿರ್ವಹಿಸುವುದು.

6. ಪ್ರಥಮ ದರ್ಜೆ ಸಹಾಯಕರು: ಶ್ರೀ ಎಂ.ವೇಣುಗೋಪಾಲ್.

ಸಿಬ್ಬಂದಿಯ ವಾರ್ಷಿಕ ಕಾರ್ಯನಿರ್ವಹಣಾ ವರದಿ ಮತ್ತು ವಾರ್ಷಿಕ ಆಸ್ತಿ ಮತ್ತು ದಾಯಿತ್ವ ಪಟ್ಟಿಗಳ ನಿರ್ವಹಣೆ, ಹಾಗೂ ಸಂಬಳ, ಡಿ.ಸಿ.ಬಿಲ್ಲು ಹಾಗೂ ಎ.ಸಿ. ಬಿಲ್ಲುಗಳ ನಿರ್ವಹಣೆ, ತಾತ್ಕಾಲಿಕ ನೋಂದಣಿ, ಸಾರಿಗೆತರ ವಿಭಾಗದ LMV, TT ಹೊಸ ನೋಂದಣಿ, ಟ್ರೇಡ್ ಸರ್ಟಿಫಿಕೇಟ್ (TCR), ದಿನಾಂಕ: 16-07-2018 ರಿಂದ KA67-M, T,G, KA67-ಸಾರಿಗೆ ವಾಹನಗಳ ವಿಭಾಗಕ್ಕೆ ಸಂಬಂಧಿಸಿದಂತೆ ಕಡತಗಳ ನಿರ್ವಹಣೆ, ಪರವಾನಗಿ ವಿಭಾಗ, ಸಾರಿಗೆ ವಿಭಾಗದ ಕಡತಗಳು, ಇಲಾಖಾ ವಾಹನಗಳ ಕಡತ ನಿರ್ವಹಣೆ, ಸರ್ಕಾರಿ ವಾಹನಗಳಿಗೆ ಸಂಬಂಧಿಸಿದ ಕಡತಗಳು, KA67-G ವಾಹನಗಳ ಕಡತ ನಿರ್ವಹಣೆ, ಕಟ್ಟಡಕ್ಕೆ ಸಂಬಂಧಿಸಿದ ಮೂಲ ಜಾಗದ ಕಡತಗಳ ನಿರ್ವಹಣೆ, ಹೊರ ಜಿಲ್ಲೆ, ಹೊರ ರಾಜ್ಯದ ವಾಹನಗಳ ಕಾರ್ಯಗಳ ನಿರ್ವಹಣೆ, ರಸ್ತೆ ಸುರಕ್ಷತಾ ಮಾಸ ಹಾಗೂ ವಾಯು ಮಾಲಿನ್ಯ ನಿಯಂತ್ರಣ ಮಾಸ ಕಡತಗಳ ನಿರ್ವಹಣೆ.

7. ಪ್ರಥಮ ದರ್ಜೆ ಸಹಾಯಕರು: ಒಂದು ಹುದ್ದೆ ಖಾಲಿ ಇರುತ್ತದೆ.

8. ಕಛೇರಿ ಲೆಕ್ಕಾಧೀಕ್ಷಕರು: ಈ ಕಛೇರಿಯಲ್ಲಿ ಈ ಹುದ್ದೆ ಮಂಜೂರು ಆಗಿರುವುದಿಲ್ಲ.

9. ದ್ವಿತೀಯ ದರ್ಜೆ ಸಹಾಯಕರು: ಶ್ರೀ ಹೆಚ್.ಆರ್.ದೇವರಾಜ.

ಖಜಾನೆ- I ಗೆ ಸಂಬಂಧಿಸಿದ ಶುಲ್ಕ (ನಗದು-ಡಿಡಿ), ಸಾರಿಗೆ ಹೊಸ ನೋಂದಣಿ ಶುಲ್ಕ, ಎಫ್.ಸಿ. / ಪರವಾನಗಿ, ಡಿ.ಎಸ್.ಎ., ಸ್ಥಳದಂಡ, ಸಂಬಂಧಿಸಿದ ಕಾರ್ಯಗಳನ್ನು ನಿರ್ವಹಿಸುವುದು, ಖಜಾನೆ II ರಲ್ಲಿ ಗಣಕಯಂತ್ರಕ್ಕೆ ಸಂಬಂಧಿಸಿದಂತೆ ಸಾರಿಗೆ ಮತ್ತು ಸಾರಿಗೆತರ ವಿಭಾಗದ ನಗದು ತೆರಿಗೆ / ಡಿ.ಡಿ. ತೆರಿಗೆ ಸಂಬಂಧಿಸಿದ ಕಾರ್ಯ ನಿರ್ವಹಿಸುವುದು. ಖಜಾನೆ ವಿಭಾಗ- I ಸಾರಿಗೆತರ ವಾಹನಗಳ ಹೊಸ ನೋಂದಣಿಯ ಗಣಕೀಕೃತದಲ್ಲಿ ಶುಲ್ಕ, ನಗದು ತೆರಿಗೆ/ಡಿಡಿ ನಿರ್ವಹಣೆ, ಮುಖ್ಯ ಕ್ಯಾಷ್ ಬುಕ್ ನಿರ್ವಹಣಾ ಕಾರ್ಯ, ಡಿಡಿ/ ನಗದು ರೆಮಿಟೆನ್ಸ್ ಚಲನ್ ಬರೆದು ವಹಿಯಲ್ಲಿ

ದಾಖಲಿಸಿ ರೆಮಿಟೆನ್ಸ್ ಸಿದ್ಧಪಡಿಸುವುದು, ಕ್ಯಾಂಪ್‌ಗೆ ಸಂಬಂಧಿಸಿದ ತೆರಿಗೆ/ಡಿಡಿ ಚಲನ್‌ಗಳಿಗೆ ಸಂಬಂಧಿಸಿದ ಕಾರ್ಯಗಳನ್ನು ನಿರ್ವಹಿಸುವುದು. ಖಜಾನೆ ವಿಭಾಗ- II ರಲ್ಲಿ ಡಿಎಲ್, ಎಲ್‌ಎಲ್, ಆರ್‌ಡಿಎಲ್, ತಾತ್ಕಾಲಿಕ ನೋಂದಣಿಗೆ ಸಂಬಂಧಿಸಿದ ಗಣಕ ಕರ್ತವ್ಯವನ್ನು ನಿರ್ವಹಿಸುವುದು.

10. ದ್ವಿತೀಯ ದರ್ಜೆ ಸಹಾಯಕರು: ಶ್ರೀ ಎಂ.ಶ್ರೀನಿವಾಸ.

ಸಾರಿಗೆತರ ವಿಭಾಗದಲ್ಲಿ M-Cycle ಗೆ ಸಂಬಂಧಿಸಿದಂತೆ ಹೊಸ ನೋಂದಣಿ, ಕಡತಗಳ ನಿರ್ವಹಣೆ, ಹಾಗೂ ಸಾರಿಗೆತರ ವಾಹನಗಳ ಕಡತಗಳ ಕಾರ್ಯಗಳ ನಿರ್ವಹಣೆ, ಡಿ.ಎಸ್.ಎ. ವಿಭಾಗದ ಕೆಲಸ, ಕಛೇರಿಯ ಅರ್ಜಿಗಳ ಸ್ವೀಕೃತಿ ಹಾಗೂ ರವಾನೆ ವಿಭಾಗದ ಕೆಲಸ, ಚಾಲನಾ ಅನುಜ್ಞಾಪನಾ ಪತ್ರ ನವೀಕರಣ ಹಾಗೂ ನಿರ್ವಾಹಕರ ಅನುಜ್ಞಾ ಪತ್ರ ನವೀಕರಣ, ಅಧ್ಯರ್ಪಣೆ ಹಾಗೂ ರೀಫಂಡ್ ವಿಭಾಗದ ಕೆಲಸ, ಕಡತಗಳ ನಿರ್ವಹಣೆ.

11. ದ್ವಿತೀಯ ದರ್ಜೆ ಸಹಾಯಕರು: ಒಂದು ಹುದ್ದೆ ಖಾಲಿ ಇದೆ.

12. ಶೀಘ್ರಲಿಪಿಗಾರರು: ಮಂಜೂರು ಆಗಿರುವುದಿಲ್ಲ.

13. ಬೆರಳಚ್ಚುಗಾರರು: ಒಂದು ಹುದ್ದೆ ಖಾಲಿ ಇದೆ.

14. ವಾಹನ ಚಾಲಕರು:

ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ಕೆ.ಜಿ.ಎಫ್. ಯಿಂದ ನಿಯೋಜನೆ ಮೇರೆಗೆ ಶ್ರೀ ಟಿ.ತಿಪ್ಪೇಸ್ವಾಮಿ, ಹಿರಿಯ ವಾಹನ ಚಾಲಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

15. ಗ್ರೂಪ್ 'ಡಿ' ನೌಕರರು: 2 ಹುದ್ದೆಗಳು ಖಾಲಿ ಇವೆ.

III) ನಿರ್ಧಾರ ತೆಗೆದುಕೊಳ್ಳುವಲ್ಲಿ ಅನುಸರಿಸುವ ವಿಧಾನ ಮತ್ತು ಮೇಲ್ವಿಚಾರಣೆ ಹಾಗೂ ಹೊಣೆಗಾರಿಕೆ

ಒಳಗೊಂಡಂತೆ:

ಪ್ರಾಧಿಕಾರವು ಮೋಟಾರು ವಾಹನಗಳ ಅಧಿನಿಯಮ 1988, ಕೇಂದ್ರ ಮೋಟಾರು ವಾಹನಗಳ ನಿಯಮವು 1989, ಕರ್ನಾಟಕ ಮೋಟಾರು ವಾಹನ ತೆರಿಗೆ 1957 ಮತ್ತು ಕರ್ನಾಟಕ ಮೋಟಾರು ವಾಹನ ನಿಯಮಗಳು 1989 ಹಾಗೂ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳಡಿ ನಿಯೋಜಿತ ಅಧಿಕಾರದಡಿ ಕಾರ್ಯನಿರ್ವಹಿಸುತ್ತಿದ್ದು, ಕಾಲ-ಕಾಲಕ್ಕೆ ನೀಡುವ ಸುತ್ತೋಲೆ ಮತ್ತು ಅಧಿಸೂಚನೆಗಳ ಪ್ರಕಾರ ವಿಷಯ ನಿರ್ವಾಹಕರು ಮಂಡಿಸಿದ ನಂತರ ಅಧೀಕ್ಷಕರ ಶಿಫಾರಸ್ಸನ್ನು ಒಟ್ಟುಗೂಡಿಸಿ ನಿರ್ಧಾರ ತೆಗೆದುಕೊಂಡು ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆಯನ್ನು ನಿಭಾಯಿಸಲಾಗುತ್ತದೆ.

IV) ತನ್ನ ಪ್ರಕಾರ್ಯಗಳನ್ನು ನಿರ್ವಹಿಸುವಲ್ಲಿ ತಾನು ಸೃಷ್ಟಿ ಮಾಡಿರುವ ನಿಯಮಗಳು:

1. ಕಛೇರಿಯಲ್ಲಿ ಸಾರ್ವಜನಿಕ ದೈನಂದಿನ ಕಾರ್ಯಗಳನ್ನು ನಿರ್ವಹಿಸುವಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುವರು.
2. ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸಾರ್ವಜನಿಕ ಮಾಹಿತಿ ಹಕ್ಕು ಅಧಿಕಾರಿಯಾಗಿ ಕಛೇರಿಯಲ್ಲಿ ಕಾರ್ಯ ನಿರ್ವಹಿಸುವರು.

3. ಕಛೇರಿ ಅಧೀಕ್ಷಕರುರವರು ಸಾರ್ವಜನಿಕ ಕೆಲಸ ಕಾರ್ಯಗಳ ನಿರ್ವಹಣೆಯಲ್ಲಿ ಸಹಾಯಕ ಸಾರ್ವಜನಿಕ ಸಂಪೂರ್ಣ ಅಧಿಕಾರಿಯಾಗಿ ಮತ್ತು ಸಹಾಯಕ ಮಾಹಿತಿ ಹಕ್ಕು ಅಧಿಕಾರಿಯಾಗಿ ಕಾರ್ಯಗಳನ್ನು ನಿರ್ವಹಿಸುತ್ತಾರೆ.
4. ಕಛೇರಿ ಮುಖ್ಯ ಪ್ರವೇಶ ದ್ವಾರದ ಆವರಣದಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳ ನಿರ್ವಹಣೆಗಾಗಿ ಸಹಾಯ ಮೇಜು ಸೌಲಭ್ಯವನ್ನು ನಿರ್ವಹಿಸಲಾಗಿದ್ದು, ಕಛೇರಿ ಅಧೀಕ್ಷಕರು ಮತ್ತು ನುರಿತ ಸಿಬ್ಬಂದಿ ವರ್ಗದವರು ಸಾರ್ವಜನಿಕರಿಗೆ ಕಛೇರಿ ಕೆಲಸ ಕಾರ್ಯಗಳ ಬಗ್ಗೆ ಅಗತ್ಯ ಮಾಹಿತಿಗಳನ್ನು ಒದಗಿಸುವ ಕುರಿತು ಮತ್ತು ಇಲಾಖೆಗೆ ಸಂಬಂಧಿಸಿದ ಅರ್ಜಿ ನಮೂನೆಗಳನ್ನು ವ್ಯವಸ್ಥಿತವಾಗಿ ತುಂಬುವ ಬಗ್ಗೆ ಸಲಹೆ ಸೂಚನೆಗಳನ್ನು ನೀಡುವ ಕಾರ್ಯಗಳನ್ನು ನಿರ್ವಹಿಸುತ್ತಾರೆ.
5. ಇಲಾಖೆಗೆ ಸಂಬಂಧಿಸಿದ ಕೆಲಸ ಕಾರ್ಯಗಳ ನಿರ್ವಹಣೆಗೆ ಸಂಬಂಧಿಸಿದಂತೆ ಅಗತ್ಯ ಇಲಾಖಾ ಅರ್ಜಿ ನಮೂನೆಗಳನ್ನು ಸಾರ್ವಜನಿಕರಿಗೆ ವಿತರಿಸುವ ಸೂಕ್ತ ವ್ಯವಸ್ಥೆಯನ್ನು ಸಹಾಯ ಮೇಜಿನಲ್ಲಿ ನಿರ್ವಹಿಸಲಾಗುತ್ತಿದೆ.
6. ಕಛೇರಿಗೆ ಸಂಬಂಧಿಸಿದ ಕೆಲಸ ಕಾರ್ಯಗಳ ಬಗ್ಗೆ ಸಾರ್ವಜನಿಕರು ನಿರ್ವಹಿಸಿಕೊಂಡು ಹೋಗಲು ಅನುಕೂಲವಾಗುವಂತೆ ಸಲ್ಲಿಸಬೇಕಾದ ಅರ್ಜಿ ನಮೂನೆ ಮತ್ತು ಒದಗಿಸಬೇಕಾದ ದಾಖಲೆಗಳು, ಪಾವತಿಸಬೇಕಾದ ಶುಲ್ಕ ಇತ್ಯಾದಿ ಸಂಪೂರ್ಣ ವಿವರಗಳನ್ನು ಕಛೇರಿ ಆವರಣದಲ್ಲಿ ಸೂಚನಾ ಫಲಕಗಳ ಮೂಲಕ ಸಾರ್ವಜನಿಕರ ಮಾಹಿತಿಯನ್ನು ಪ್ರಚುರಪಡಿಸಲಾಗಿದೆ.
7. ಕಛೇರಿಯಲ್ಲಿ ಸಾರ್ವಜನಿಕರ ದೈನಂದಿನ ಕೆಲಸ ಕಾರ್ಯಗಳನ್ನು ಇಲಾಖೆಯ ನಾಗರಿಕ ಸನ್ನದಿನ ಪ್ರಕಾರ ನಿಗದಿಪಡಿಸಿದ ಕಾಲಾವಕಾಶದಲ್ಲಿ ಆಯಾದಿನ ನಿರ್ವಹಿಸಿ ಕೊಡುವ ಬಗ್ಗೆ ಮಾಹಿತಿಗಳನ್ನು ಕಛೇರಿ ಆವರಣದಲ್ಲಿ ಸೂಚನಾ ಫಲಕಗಳ ಮೂಲಕ ಸಾರ್ವಜನಿಕರ ಮಾಹಿತಿಗಾಗಿ ಪ್ರಚುರಪಡಿಸಿದೆ.

V) ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಕೆಲಸವನ್ನು ನಿರ್ವಹಿಸಲು ಅವಶ್ಯವಿರುವ ಕಾಯಿದೆ ಪ್ರಸ್ತುತಗಳು, ಕೈಪಿಡಿ ಹಾಗೂ ದಾಖಲೆಗಳು:

1. ಮೋಟಾರು ವಾಹನಗಳ ಅಧಿನಿಯಮ, 1988.
2. ಕೇಂದ್ರ ಮೋಟಾರು ವಾಹನಗಳ ಅಧಿನಿಯಮ, 1989.
3. ಕರ್ನಾಟಕ ಮೋಟಾರು ವಾಹನಗಳ ಅಧಿನಿಯಮ, 1957.
4. ಕರ್ನಾಟಕ ಮೋಟಾರು ವಾಹನಗಳ ಅಧಿನಿಯಮ, 1989 ಹಾಗೂ
5. ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ಕೈಪಿಡಿ, ಅನುಬಂಧ, ಅನುಸೂಚಿ ಮತ್ತು ಉಪಬಂಧಗಳು.
6. ಕರ್ನಾಟಕ ಸರಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು, 1963,
7. ಕರ್ನಾಟಕ ನಾಗರಿಕ ಸೇವೆಗಳ ನಡತೆ ನಿಯಮಗಳು, 1966
8. ಕರ್ನಾಟಕ ನಾಗರಿಕ ಸೇವೆಗಳ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957.
9. ವಾರ್ಷಿಕ ಕಾರ್ಯನಿರ್ವಹಣಾ ವರದಿ ನಿಯಮಗಳು.
10. ಕರ್ನಾಟಕ ಆರ್ಥಿಕ ಸಂಹಿತೆ.
11. ಸಾದಿಲ್ವಾರು ವೆಚ್ಚದ ಕೈಪಿಡಿ 1958.
12. ಕರ್ನಾಟಕ ರಾಜ್ಯ ಸರಕಾರಿ ನೌಕರರ ಗುಂಪು ವಿಮೆ ನಿಯಮಗಳು 1981.
13. ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ನಿಯಮಗಳು 1957.
14. ಕಾಲಕಾಲಕ್ಕೆ ನೀಡಿದ ಸರಕಾರ, ಕೇಂದ್ರ ಕಛೇರಿ ಇನ್ನಿತರೆ ಸಕ್ಷಮ ಪ್ರಾಧಿಕಾರದಿಂದ ಹೊರಡಿಸಲಾದ ಸುತ್ತೋಲೆ ಅಧಿಸೂಚನೆ ಆದೇಶಗಳು.
15. ಕರ್ನಾಟಕ ಮಾಹಿತಿ ಹಕ್ಕು ಕಾಯಿದೆ 2005 ರ ಅಧಿನಿಯಮ.

ಕ್ರ ಸಂ	ಸೇವೆಗಳು	ನಿಗದಿತ ಅರ್ಜಿ ನಮೂನೆ	ಲಗತ್ತಿಸಬೇಕಾದ ನಮೂನೆ	ನಿಗದಿಪಡಿಸಲಾದ ಫುಲ್ಯ(ರೂ.ಗಳಲ್ಲಿ)	ದಿನದಲ್ಲಿ ಸ್ವೀಕರಿಸಲಾದ ಗರಿಷ್ಠ	ದಾಖಲಾತಿಗಳ ನ್ನು ವಿತರಿಸಲು ನಿಗದಿಪಡಿಸಲಾದ ಕಾಲಮಿತಿ (ಅರ್ಜಿಗಳನ್ನು 10:00 ರಿಂದ 01:30 ಗಂಟೆಯೊಳಗೆ ಸಲ್ಲಿಸಿದಲ್ಲಿ)
-----------	---------	--------------------------	--------------------	----------------------------------	--------------------------------	--

1) ಚಾಲನಾ ಅನುಜ್ಞಾ ಪತ್ರ.

1	2	3	4	5	6	7
1.1	ಕಲಿಕಾ ಚಾಲನಾ ಅನುಜ್ಞಾ ಪತ್ರ	ಸಿ.ಎಂ.ವಿ - 2	1. ಮೂರು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು 2. ವಿಳಾಸ ರುಜುವಾತು ದಾಖಲೆ. 3. ವಯಸ್ಸಿನ ರುಜುವಾತು ದಾಖಲೆ. 4. ವೈದ್ಯಕೀಯ ಪ್ರಮಾಣ ಪತ್ರ (ಸಾರಿಗೆ ಸೇವಾ ವಾಹನಗಳಿಗೆ ಮಾತ್ರ) 5. ಆಧಾರ್ ಕಾರ್ಡ್	200/-	-	07 ದಿನಗಳ ಒಳಗಾಗಿ ಸಂಜೆ 4:30 ರಿಂದ 5:30 ಗಂಟೆಯೊಳಗೆ
1.2	ಚಾಲನಾ ಅನುಜ್ಞಾ ಪತ್ರ	ಸಿ.ಎಂ.ವಿ - 2	1) ಚಾಲ್ತಿಯಲ್ಲಿರುವ ಕಲಿಕಾ ಚಾಲನಾ ಅನುಜ್ಞಾ ಪತ್ರ 2) ವಾಹನದ ದಾಖಲೆಗಳು. ನಮೂನೆ-5 (ಸಾರಿಗೆ ಸೇವಾ ವಾಹನಗಳಿಗೆ ಮಾತ್ರ) 3) ವಯಸ್ಸಿನ ರುಜುವಾತು ದಾಖಲೆ. 4) ವೈದ್ಯಕೀಯ ಪ್ರಮಾಣ ಪತ್ರ (ಸಾರಿಗೆ ಸೇವಾ ವಾಹನಕ್ಕೆ ಮಾತ್ರ) 5) ಅಂಚೆ ಲಕೋಟೆ 6). ಆಧಾರ್ ಕಾರ್ಡ್	651/- (ಸ್ಮಾರ್ಟ್ ಕಾರ್ಡ್ ಶುಲ್ಕ ಸೇರಿ) -	-	30 ದಿನಗಳ ಒಳಗಾಗಿ ಅಂಚೆ ಮೂಲಕ ರವಾನಿಸಲಾಗುವುದು.
1.3	ಅದೇ ಕಛೇರಿಯಲ್ಲಿ ನೀಡಲಾದ ಚಾಲನಾ ಅನುಜ್ಞಾ ಪತ್ರದ ನವೀಕರಣ	ಸಿ.ಎಂ.ವಿ -9	1. ವೈದ್ಯಕೀಯ ಪ್ರಮಾಣ ಪತ್ರ. 2. ಚಾಲನಾ ಅನುಜ್ಞಾ ಪತ್ರ 3. ಆಧಾರ್ ಕಾರ್ಡ್ 4. ಅಂಚೆ ಲಕೋಟೆ	351/- (ಸ್ಮಾರ್ಟ್ ಕಾರ್ಡ್ ಶುಲ್ಕ ಸೇರಿ) (1 ವರ್ಷದವರೆಗೆ ದಂಡ ಶುಲ್ಕ ಇಲ್ಲ ಅನಂತರ ರೂ.1100/-)	-	30 ದಿನಗಳ ಒಳಗಾಗಿ ಅಂಚೆ ಮೂಲಕ ರವಾನಿಸಲಾಗುವುದು
1.4	ಬೇರೆ ಕಛೇರಿಯಲ್ಲಿ ನೀಡಲಾದ ಚಾಲನಾ ಅನುಜ್ಞಾ ಪತ್ರದ ನವೀಕರಣ		1. ವೈದ್ಯಕೀಯ ಪ್ರಮಾಣ ಪತ್ರ. 2. ಚಾಲನಾ ಅನುಜ್ಞಾ ಪತ್ರ 3. ಆಧಾರ್ ಕಾರ್ಡ್ 4. ಅಂಚೆ ಲಕೋಟೆ	351/- (ಸ್ಮಾರ್ಟ್ ಕಾರ್ಡ್ ಶುಲ್ಕ ಸೇರಿ) (1 ವರ್ಷದವರೆಗೆ ದಂಡ ಶುಲ್ಕ ಇಲ್ಲ ಅನಂತರ ರೂ.1100/-)	-	30 ದಿನಗಳ ಒಳಗಾಗಿ ಅಂಚೆ ಮೂಲಕ ರವಾನಿಸಲಾಗುವುದು
1.5	ಚಾಲನಾ ಅನುಜ್ಞಾ ಪತ್ರದಲ್ಲಿ ಮತ್ತೊಂದು ವರ್ಗದ ವಾಹನದ ಚಾಲನೆಗೆ ಹಿಂಬರಹ	ಸಿ.ಎಂ.ವಿ -8	1. ಚಾಲನಾ ಅನುಜ್ಞಾ ಪತ್ರ. 2. ಅಭ್ಯರ್ಥಿಗೆ ನೀಡಲಾದ ಮತ್ತೊಂದು ವರ್ಗದ ವಾಹನದ ಕಲಿಕಾ ಚಾಲನಾ ಅನುಜ್ಞಾ ಪತ್ರ 3. ಆಧಾರ್ ಕಾರ್ಡ್ 4. ಅಂಚೆ ಲಕೋಟೆ	951/- (ಸ್ಮಾರ್ಟ್ ಕಾರ್ಡ್ ಶುಲ್ಕ ಸೇರಿ)	-	30 ದಿನಗಳ ಒಳಗಾಗಿ ಅಂಚೆ ಮೂಲಕ ರವಾನಿಸಲಾಗುವುದು
1.6	ಕಲಿಕಾ/ ಚಾಲನಾ ಅನುಜ್ಞಾ ಪತ್ರದಲ್ಲಿ	ಸಾದಾ ಹಾಳೆಯಲ್ಲಿ ಬರೆದ ಅರ್ಜಿ	1) ಕಲಿಕಾ ಚಾಲನಾ ಅನುಜ್ಞಾ ಪತ್ರ. 2) ವಿಳಾಸ ರುಜುವಾತು ದಾಖಲೆ	200/-	-	30 ದಿನಗಳ ಒಳಗಾಗಿ ಅಂಚೆ ಮೂಲಕ ರವಾನಿಸಲಾಗುವುದು

	ವಿಳಾಸ ಬದಲಾವಣೆ ನಮೂದಿಸುವ ಬಗ್ಗೆ		3) ಆಧಾರ್ ಕಾರ್ಡ್ 4) ಅಂಚೆ ಲಕೋಟೆ			ದು .
--	---------------------------------------	--	----------------------------------	--	--	------

1. 2. ಮೋಟಾರು ವಾಹನಗಳ ನೋಂದಣಿ.

ಕ್ರ ಸಂ	ಸೇವೆಗಳು	ನಿಗದಿತ ಅರ್ಜಿ ನಮೂನೆ	ಲಗತ್ತಿಸಬೇಕಾದ ನಮೂನೆ	ನಿಗದಿಪಡಿಸಲಾದ ಶುಲ್ಕ(ರೂ.ಗಳಲ್ಲಿ)	ದಿನದಲ್ಲಿ ಸ್ವೀಕರಿಸಲಾದ	ದಾಖಲಾತಿಗಳನ್ನು ವಿತರಿಸಲು ನಿಗದಿಪಡಿಸಲಾದ ಕಾಲಮಿತಿ (ಅರ್ಜಿಗಳನ್ನು 10:00 ರಿಂದ 01:30 ಗಂಟೆಯೊಳಗೆ ಸಲ್ಲಿಸಿದ್ದಲ್ಲಿ)
2.1	ತಾತ್ಕಾಲಿಕ ನೋಂದಣಿ	ಕೆ.ಎA.ವಿ 18	ನಮೂನೆ ಸಿ.ಎಂ.ವಿ- 21 ರಲ್ಲಿ ಮಾರಾಟ ಪತ್ರ 1.ವಿಮಾ ಪತ್ರ	161/-	ಮಿತಿ ಇಲ್ಲ	07 ದಿನಗಳ ಒಳಗೆ
2.2	ವಾಹನಗಳ ನೋಂದಣಿ	ಸಿ.ಎA.ವಿ- 20	1.ವಿಳಾಸ ರುಜುವಾತು. 2.ಮಾರಾಟ ಪತ್ರ 3.ವಿಮಾ ಪ್ರಮಾಣ ಪತ್ರ. 4.ತೆರಿಗೆ ರುಜುವಾತು. 5.ರಸ್ತೆ ಯೋಗ್ಯತಾ ಪತ್ರ. 6.ಸಾರಿಗೆ ಸೇವಾ ವಾಹನವಾಗಿದ್ದಲ್ಲಿ ನಮೂನೆ ಕೆ.ಎಂ.ವಿ-20 7.ವರಮಾನ ತೆರಿಗೆಯ ಖಾಯಂ ಖಾತೆ ಸಂಖ್ಯೆ ಅಥವಾ ನಮೂನೆ-60 8.ಕೃಷಿ ಪ್ರಮಾಣ ಪತ್ರ (ಟ್ರಾಕ್ಟರ್, ಟ್ರೆಕ್ಟರ್‌ಗಳಿಗೆ ಮಾತ್ರ)	M/C – 150/- LMV – 300/- I/V – 50/- A/R – 300/- L/Taxi-500/- LGV-500/- MGV-750/- HGV – 1500/- HPV-1500/- M/Cab-1500/- Any other-3000/- Imported Vehicle M/C – 2500/- LMV – 5000/- + Additional Fee of S/C Rs.200/- for each class	ಮಿತಿ ಇಲ್ಲ	2 ದಿನಗಳ ನಂತರ ಸಂಜೆ 4:30 ರಿಂದ 5:30 ಗಂಟೆಯೊಳಗೆ.

ಸೂಚನೆ:-

- ಹಾಲಿ ಶ್ರೇಣಿಯಲ್ಲಿ ಮುಂಗಡ ನೋಂದಣಿ ಸಂಖ್ಯೆಯನ್ನು ಪಡೆಯಲು ಬಯಸುವ ಅರ್ಜಿದಾರರು ಶುಲ್ಕ ರೂ. M/C – 6,000/- ಮತ್ತು LMV – 20,000/-ಗಳನ್ನು ಸಾರಿಗೆ ವಾಹನಕ್ಕೆ 30,000/-ಗಳನ್ನು ಪಾವತಿಸಬೇಕು. ನಂತರದ ಶ್ರೇಣಿಗೆ M/C – 25,000/- ಮತ್ತು LMV – 75,000/-ಗಳನ್ನು, ಸಾರಿಗೆ ವಾಹನಕ್ಕೆ 75,000/-ಗಳನ್ನು ಪಾವತಿಸಬೇಕು.
- ನೋಂದಾಯಿಸಬೇಕಾದ ವಾಹನವನ್ನು ತಪಾಸಣೆಗಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಮುಂದೆ ಹಾಜರುಪಡಿಸಬೇಕು.

ಕ್ರ. ಸಂ	ಸೇವೆಗಳು	ನಿಗದಿತ ಅರ್ಜಿ ನಮೂನೆ	ಲಗತ್ತಿಸಬೇಕಾದ ನಮೂನೆ	ನಿಗದಿಪಡಿಸಲಾದ ಶುಲ್ಕ(ರೂ.ಗಳಲ್ಲಿ)	ದಿನದಲ್ಲಿ ಸ್ವೀಕರಿಸಲಾದ ಗರಿಷ್ಠ ಅರ್ಜಿಗಳ ಸೇವೆ	ದಾಖಲಾತಿಗಳನ್ನು ವಿತರಿಸಲು ನಿಗದಿಪಡಿಸಲಾದ ಕಾಲಮಿತಿ (ಅರ್ಜಿಗಳನ್ನು 10:00 ರಿಂದ 1:30 ಗಂಟೆಯೊಳಗೆ ಸಲ್ಲಿಸಿದ್ದಲ್ಲಿ)
2.3	ಮಾಲೀಕತ್ವದ ವರ್ಗಾವಣೆ	ಸಿ.ಎಂ.ವಿ 29 ದಿಪ್ರತಿಗಳಲ್ಲಿ ಮತ್ತು ಸಿ.ಎಂ.ವಿ -30	1.ನೋಂದಣಿ ಪ್ರಮಾಣ ಪತ್ರ 2.ವಿಮಾ ಪ್ರಮಾಣ ಪತ್ರ. 3.ತೆರಿಗೆ ಪತ್ರ. 4.ವಿಳಾಸ ರುಜುವಾತು. 5.ಮಾಲೀನ್ಯ ನಿಯಂತ್ರಣ ಪತ್ರ. 6.ಬೇರೆ ರಾಜ್ಯದ ನೋಂದಣಿ ಪ್ರಾಧಿಕಾರದಿಂದ ನೀಡಲಾದ ನಿರಾಕ್ಷೇಪಣಾ ಪತ್ರ. 7.ಇತರೆ ಪ್ರಾಧಿಕಾರಗಳಿಂದ ನೀಡಲಾದ ವಾಹನಕ್ಕೆ ಸಂಬಂಧಿಸಿದ ತೀರುವಳಿ ಪತ್ರ. 8.ಅಂಚೆ ಲಕೋಟೆ 9. ಆಧಾರ್ ಕಾರ್ಡ್	ಅಂಶ 2.2 ರಲ್ಲಿ ತಿಳಿಸಿರುವಂತೆ ನೋಂದಣಿ ಶುಲ್ಕದ ಅರ್ಧದಷ್ಟು.	-	30 ದಿನಗಳ ಒಳಗಾಗಿ ಅಂಚೆ ಮೂಲಕ ರವಾನಿಸಲಾಗುವುದು
2.3	ವಾಹನದ ಕಂಟು/ಕರಾರು/ ಗುತ್ತಿಗೆ ಒಪ್ಪಂದವನ್ನು ನಮೂದಿಸುವ ಬಗ್ಗೆ	ಸಿ.ಎಂ.ವಿ 34	1. ನೋಂದಣಿ ಪತ್ರ 2. ತೆರಿಗೆ ಪತ್ರ. 3. ವಿಮಾ ಪ್ರಮಾಣ ಪತ್ರ. 4. ಮಾಲೀನ್ಯ ನಿಯಂತ್ರಣ ಪತ್ರ. 5. ಅಂಚೆ ಲಕೋಟೆ	M/C – 500/- LMV – 800/- I/V – 50 A/R – 800/- L/Taxi-800/- LGV-800/- M/Cab-500/- MGV-800/- HGV – 800/- HPV-800/- MPV-800/- Any other- 800/- + Additional Fee of S/C Rs.137/- for each class	-	07 ದಿನಗಳ ಒಳಗಾಗಿ ಅಂಚೆ ಮೂಲಕ ರವಾನಿಸಲಾಗುವುದು
2.4	ವಾಹನದ ಕಂಟು/ಕರಾರು/ ಗುತ್ತಿಗೆ ಒಪ್ಪಂದವನ್ನು ರದ್ದುಪಡಿಸುವ ಬಗ್ಗೆ	ಸಿ.ಎಂ.ವಿ 35	1. ನೋಂದಣಿ ಪತ್ರ 2. ತೆರಿಗೆ ಪತ್ರ. 3. ವಿಮಾ ಪ್ರಮಾಣ ಪತ್ರ. 4. ಮಾಲೀನ್ಯ ನಿಯಂತ್ರಣ ಪತ್ರ. 5. ಅಂಚೆ ಲಕೋಟೆ	200/-	-	-
2.4	ವಿಳಾಸ ಬದಲಾವಣೆ	ಸಿ.ಎಂ.ವಿ -33	1. ನೋಂದಣಿ ಪತ್ರ 2. ತೆರಿಗೆ ಪತ್ರ. 3. ವಿಮಾ ಪ್ರಮಾಣ ಪತ್ರ. 4. ಮಾಲೀನ್ಯ ನಿಯಂತ್ರಣ ಪತ್ರ	ಅಂಶ 2.2 ರಲ್ಲಿ ತಿಳಿಸಿರುವಂತೆ ನೋಂದಣಿ ಶುಲ್ಕದ ಅರ್ಧದಷ್ಟು.	-	30 ದಿನಗಳ ಒಳಗಾಗಿ ಅಂಚೆ ಮೂಲಕ ರವಾನಿಸಲಾಗುವುದು

				150/-		
2.7	ಆಕ್ಷೇಪಣಾ ರಹಿತ ಪತ್ರ ನೀಡುವ ಬಗ್ಗೆ	ಸಿ.ಎಂ.ವಿ -28 (4 ಪ್ರತಿಗಳಲ್ಲಿ)	1. ನೋಂದಣಿ ಪತ್ರ 2. ತೆರಿಗೆ ಪತ್ರ. 3. ವಿಮಾ ಪ್ರಮಾಣ ಪತ್ರ. 4. ಮಾಲಿನ್ಯ ನಿಯಂತ್ರಣ ಪತ್ರ. 5. ಅಂಚೆ ಲಕೋಟೆ	---	«Aw E®è	ಪೋಲೀಸ್ ಪ್ರಾಧಿಕಾರದಿಂದ ವರದಿ ಬಂದ ನಂತರ ಅಥವಾ 30 ದಿನಗಳ ಒಳಗಾಗಿ ಅಂಚೆ ಮೂಲಕ ರವಾನಿಸಲಾಗುವುದು
2.5	ಬೇಬಾಕಿ ಪತ್ರ ನೀಡುವಿಕೆ (Issue of Clearance Certificate)	ಸಾದಾ ಹಾಲೆಯ ಮೇಲೆ ಅರ್ಜಿ	1. ನೋಂದಣಿ ಪತ್ರ 2. ತೆರಿಗೆ ಪತ್ರ. 3. ವಿಮಾ ಪ್ರಮಾಣ ಪತ್ರ. 4. ಮಾಲಿನ್ಯ ನಿಯಂತ್ರಣ ಪತ್ರ. 5. ಅಂಚೆ ಲಕೋಟೆ	----	-	30 ದಿನಗಳ ಒಳಗಾಗಿ ಅಂಚೆ ಮೂಲಕ ರವಾನಿಸಲಾಗುವುದು.

3. ವಾಹನಗಳ ತೆರಿಗೆ ಸಂಗ್ರಹಣೆ:

ಕ್ರ. ಸಂ	ಸೇವೆಗಳು	ನಿಗದಿತ ಅರ್ಜಿ ನಮೂನೆ	ಲಗತ್ತಿಸಬೇಕಾದ ನಮೂನೆ	ತೆರಿಗೆ ಪ್ರಪತ್ರವನ್ನು ವಿತರಿಸಲು ನಿಗದಿಪಡಿಸಲಾದ ಕಾಲಮಿತಿ
1.	ತೆರಿಗೆ ಪಾವತಿ (Payment of Tax)	ನಮೂನೆ-14	1. ನಿಗದಿಪಡಿಸಲಾದ ತೆರಿಗೆ ಮೊತ್ತ 2. ವಿಮಾ ಪತ್ರ 3. ತೆರಿಗೆ ಪತ್ರ	ರಸೀದಿಯನ್ನು ಸ್ಥಳದಲ್ಲಿಯೇ ನೀಡಲಾಗುವುದು ಮತ್ತು www.parivahan.gov.in ನಲ್ಲಿ ಆನ್‌ಲೈನ್ ಮುಖಾಂತರ ತೆರಿಗೆ ಪಾವತಿಸಬಹುದು.

ಸೂಚನೆ:-

1. ವಾರ್ಷಿಕ/ಜೀವಾವಧಿ ತೆರಿಗೆಯ ಮೊತ್ತ ರೂ.3500/- ಅಥವಾ ಅದಕ್ಕಿಂತ ಕಡಿಮೆ ಇದ್ದಲ್ಲಿ ಮಾತ್ರ, ನಗದು ರೂಪದಲ್ಲಿ ಅಂಗೀಕರಿಸಲಾಗುವುದು.
2. ತೆರಿಗೆ ಮೊತ್ತ ರೂ. 3500/- ಮೀರಿದಲ್ಲಿ ವಾಹನ ಮಾಲೀಕರು ಸಂಬಂಧಿಸಿದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಹೆಸರಿನಲ್ಲಿ ಪಡೆಯಲಾದ ಡಿಮಾಂಡ್ ಡ್ರಾಫ್ಟನ್ನು ನೀಡಬೇಕು. ವಾಹನ ಮಾಲೀಕರು ಈ ಡಿಮಾಂಡ್ ಡ್ರಾಫ್ಟಿನ ಹಿಂಬದಿಯಲ್ಲಿ ವಾಹನದ ನೋಂದಣಿ ಸಂಖ್ಯೆ ಅಥವಾ ಯಂತ್ರದ ಸಂಖ್ಯೆ ಮತ್ತು ಅಡಿಯಚ್ಚು ಸಂಖ್ಯೆಯನ್ನು ನಮೂದಿಸಬೇಕು.

2) ಈ ಪ್ರಾಧಿಕಾರವು ಹೊಂದಿರುವ ಅಥವಾ ನಿಯಂತ್ರಣದಲ್ಲಿರುವ ದಾಸ್ತಾವೇಜುಗಳ ವಿವರಗಳು:

- | | |
|---|----|
| 1. ಕಛೇರಿ ಸಿಬ್ಬಂದಿಗಳಿಗೆ ಸಂಬಂಧಿಸಿದ ಕಡತಗಳು | 01 |
| ಸೇವಾ ವಹಿಗಳು | 01 |
| ಆಡಳಿತ ಸಂಬಂಧಿ ಕಡತಗಳು | 32 |
| 2. ಅನುಪಯುಕ್ತ ಮೋಟಾರು ವಾಹನಗಳು | 35 |
| ಅನುಪಯುಕ್ತ ಪಿ ಆರ್ ವಹಿ | 01 |
| ಬಿಡುಗಡೆ ವಹಿ | 01 |
| 3. ಅರ್ಹತಾ ಪತ್ರ ವಹಿ 31-03-2021 ರವರೆಗೆ | 05 |

4. ಮೋಟಾರು ವಾಹನ ಚಾಲನಾ ತರಬೇತಿ ಶಾಲೆಗಳು ಕಡತಗಳು	05	ಶಾಲೆ	05
ವಾಯುಮಾಲಿನ್ಯ ತಪಾಸಣಾ ಕೇಂದ್ರ ಕಡತಗಳು	03	ಕೇಂದ್ರ	03
5. ಆಡಿಟ್ ಆಕ್ಷೇಪಣ ಕಡತಗಳು	05	ಕಡತಗಳು	

ಪರವಾನಗಿ ವಿಭಾಗ:

6. ಆಟೋರಿಕ್ವಾ ಹೊಸ ಪರವಾನಗಿ ವಹಿಗಳು(ತಾಲ್ಲೂಕು)	01		
7. ಆಟೋರಿಕ್ವಾ ಪರವಾನಗಿ ನವೀಕರಣ ವಹಿ	01		
8. ಆಟೋರಿಕ್ವಾ ಪರವಾನಗಿ ವರ್ಗಾವಣೆ ವಹಿ	01		
9. ಆಟೋರಿಕ್ವಾ ಪರವಾನಗಿ ವಾಹನ ಬದಲಾವಣೆ ವಹಿ	01		
10. ಜಿ ವಿ ಪರವಾನಗಿ ವಹಿಗಳು	01		
11. ಲಕ್ಸುರಿ ಟ್ಯಾಕ್ಸಿ ಪರವಾನಗಿ ವಹಿಗಳು	01		
12. ಖಾಸಗಿ ಸೇವಾ ವಾಹನ ಪರವಾನಗಿ ವಹಿ	01		
13. ವಿಶೇಷ ರಹದಾರಿ ವಹಿಗಳು	-		
14. ಮಜಲು ವಾಹನ ತಾತ್ಕಾಲಿಕ ಪರವಾನಗಿ ವಹಿಗಳು	01		
15. ರಾಷ್ಟ್ರೀಯ ರಹದಾರಿ ವಹಿ	01		

ಸಿಬ್ಬಂದಿ ವಿಭಾಗ:-

1. ವೇತನ ಭತ್ಯೆ ಪಾವತಿ ವಹಿಗಳು
2. ಸಿಬ್ಬಂದಿ ನಗದು ಪುಸ್ತಕಗಳು
3. ಅನುದಾನ ವಹಿಗಳು
4. ಸಾದಿಲ್ವಾರು ವೆಚ್ಚಗಳು
5. ಸೇವಾ ವಹಿಗಳು
6. ಹಾಜರಾತಿ ಪುಸ್ತಕಗಳು
7. ಸಾಂಧರ್ಭಿಕ ರಜಾ ಲೆಕ್ಕ ವಹಿಗಳು
8. ಪೀಠೋಪಕರಣ ದಾಸ್ತಾನು ವಹಿಗಳು
9. ವೆಚ್ಚಪಟ್ಟಿ ಕಡತ
10. ಕಛೇರಿ ಕಟ್ಟಡದ ಕಡತ
11. ಕಛೇರಿಯ ಆಯ-ವ್ಯಯ ಕಡತ
12. ಕಛೇರಿ ವಾಹನದ ಸಂಖ್ಯೆ KA43-G-0666 ಕಡತ
13. ಜೆರಾಕ್ಸ್ ಮಿಷನ್‌ನ ಕಡತಗಳು
14. ಫ್ಯಾಕ್ಸ್ ಮಿಷನ್‌ನ ಕಡತ
15. ಸ್ವಾಂಪ್ ವಹಿ
16. ಮಾಹಿತಿ ಹಕ್ಕು ವಿಭಾಗದ ಸ್ವೀಕೃತಿ ವಹಿ
17. ಅಪಘಾತ ವಾಹನಗಳ ಸ್ವೀಕೃತಿ ವಹಿ
18. ಸಾರಿಗೆ ವಿಭಾಗಕ್ಕೆ ಸಂಬಂಧಪಟ್ಟ ಸ್ವೀಕೃತಿ ವಹಿ
19. ಸಾರಿಗೆ ತರ ವಿಭಾಗಕ್ಕೆ ಸಂಬಂಧಪಟ್ಟ ಸ್ವೀಕೃತಿ ವಹಿ
20. ಸಾಮಾನ್ಯ ಸ್ವೀಕೃತಿ ವಹಿ
21. ಸಾರಿಗೆ ಆಯುಕ್ತರ ಸ್ವೀಕೃತಿ ವಹಿ
22. ಡಿ.ಎಸ್.ಎ. ಪ್ರಕರಣಗಳ ಸ್ವೀಕೃತಿ ವಹಿ
23. ಡಿ.ಡಿಗಳ ಸ್ವೀಕೃತಿ ವಹಿ
24. ಜಿಲ್ಲಾಧಿಕಾರಿಗಳ ಕಛೇರಿ ಪತ್ರಗಳ ಸ್ವೀಕೃತಿ ವಹಿ

25. ಅಂಚೆಯಿAದ ವಾಪಸ್ಸು ಬಂದ ಸ್ವೀಕೃತಿ ವಹಿ
26. ವಾಹನಗಳ ವರ್ಗವಾರು ಬಿ-ವಹಿಗಳು.
27. ಡಿಸಿಬಿ ವಹಿ
28. ವಾಹನಗಳ ಜಪ್ತಿವಹಿ.
29. ಕಲಿಕಾ/ಚಾಲನಾ ಅನುಜ್ಞಾಪತ್ರಗಳ ಚರಿತ್ರೆ ವಹಿ.
30. ವೈಯಕ್ತಿಕ ಕಡತಗಳು.
31. ವಿವರ ಸಾದಿಲ್ವಾರು ವೆಚ್ಚ ಬಿಲ್ಲುಗಳ ಕಡತಗಳು.
32. ವಾಹನ ಮಾರಾಟಗಾರರಿಗೆ ನೀಡಿದ ಟ್ರೇಡ್ ಸರ್ಟಿಫಿಕೇಟ್ ಕಡತಗಳು.
33. ರಾಜಸ್ವ ಮರು ಹೊಂದಾಣಿಕೆ ತಃಖ್ತೆಗಳು.
34. ವೆಚ್ಚ-ಪಟ್ಟಿ ತಃಖ್ತೆಗಳು.
35. ನಗದು ಘೋಷಣಾ ವಹಿ.
36. ಚಲನವಲನ ವಹಿ.
37. ಸ್ಮಾರ್ಟ್ ಕಾರ್ಡ್ ದಾಸ್ತಾನು ವಹಿ.

ಖಜಾನೆ ವಿಭಾಗ:

1. ಕ್ಯಾಷ್ ಪುಸ್ತಕಗಳು	-	01
2. ಡಿ.ಡಿ. ಪುಸ್ತಕಗಳು	-	01
3. ಮುಖ್ಯ ಕ್ಯಾಷ್ ಪುಸ್ತಕ	-	01
4. ರೆಮಿಟೆನ್ಸ್ ರಿಜಿಸ್ಟ್ರರ್ (ಕ್ಯಾಷ್)	-	01
5. ರೆಮಿಟೆನ್ಸ್ ರಿಜಿಸ್ಟ್ರರ್ (ಡಿ.ಡಿ)	-	01
6. ಸಬ್ ಸ್ಟಾಕ್ ರಿಜಿಸ್ಟ್ರರ್	-	01

ಡಿ.ಎಸ್.ಎ ವಿಭಾಗ:

1. ಪಿ.ಆರ್.ಗೆ ಸಂಬಂಧಪಟ್ಟಿAತೆ	-	02
2. ಬಿಡುಗಡೆಗೆ ಸಂಬಂಧಪಟ್ಟಿAತೆ	-	02
3. ಸಿ.ಆರ್.ಆರ್.ಗೆ ಸಂಬಂಧಪಟ್ಟಿAತೆ	-	02

VII) ಕಾರ್ಯನೀತಿಯ ರಚನೆ ಅಥವಾ ಅನುಷ್ಠಾನಕ್ಕೆ ಸಂಬಂಧಿಸಿದAತೆ ಸಾರ್ವಜನಿಕರೊಡನೆ ಸಮಾಲೋಚಿಸಲು ಅಥವಾ ಅವರ ಪ್ರಾತಿನಿಧ್ಯವಿರುವಂತೆ ಮಾಡಲು ಇರುವಂತಹ ವ್ಯವಸ್ಥೆಗಳ ವಿವರಗಳು:

ಈ ಪ್ರಾಧಿಕಾರವು ಮೋಟಾರು ವಾಹನ ನಿಯಮಗಳು ಮತ್ತು ಕೇಂದ್ರ ಕಛೇರಿಯ ನಿರ್ದೇಶನಗಳಂತೆ ಕಾರ್ಯನಿರ್ವಹಿಸುತ್ತಿರುವುದು. ಆದರೆ ಸ್ವತಂತ್ರವಾಗಿ ಕಾರ್ಯ ನೀತಿ ರೂಪಿಸುವ ಕಾರ್ಯ ಪ್ರಾಪ್ತವಾಗಿರುವುದಿಲ್ಲ. ಆದಾಗ್ಯೂ ಸಾರ್ವಜನಿಕರು ಮುಕ್ತವಾಗಿ ಸಲಹೆ ನೀಡಲು ಬಯಸಿದಾಗ ಸಲಹೆ ಪಟ್ಟಿಗೆ ಇಟ್ಟಿದ್ದು ಈ ಮೂಲಕ ಸಾರ್ವಜನಿಕರು ತಮ್ಮ ಪ್ರಾತಿನಿಧ್ಯವನ್ನು ವಹಿಸಬಹುದು. ಈ ಸಂಬಂಧ ಈ ಪ್ರಾಧಿಕಾರದ ಮೇಲಾಧಿಕಾರಿಗಳ ಸೂಚನೆಯ ಮೇರೆಗೆ ಸಾರ್ವಜನಿಕ ಸಭೆ ಮತ್ತು ಸಮಾಲೋಚನೆ ಏರ್ಪಡಿಸುವಂತೆ ಸಂಧರ್ಭ ಒದಗಿಬಂದಲ್ಲಿ ಸಾರ್ವಜನಿಕ ಪ್ರಾತಿನಿಧ್ಯಕ್ಕೆ ಮುಕ್ತ ವ್ಯವಸ್ಥೆ ಇರುತ್ತದೆ.

VIII) ಮಂಡಳಿಗಳು, ಕೌನ್ಸಿಲ್‌ಗಳ ಸಮಿತಿಗಳ ಮತ್ತು ಇತರ ನಿಕಾಯಗಳ: ಭಾಗವಹಿಸಲು ಅಥವಾ ಸಲಹೆಗಾಗಿ ಸ್ಥಾಪಿತವಾಗಿರುವ ಇಬ್ಬರು ಹೆಚ್ಚಿನ ವ್ಯಕ್ತಿಗಳನ್ನು ಹೊಂದಿರುವ ಆ ಮಂಡಳಿಗಳ, ಕೌನ್ಸಿಲ್‌ಗಳ, ಸಮಿತಿಗಳ ಮತ್ತು ಇತರ ನಿಕಾಯಗಳ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ ಅಥವಾ ಇಂತಹ ಸಭೆಗಳ ಟಿಪ್ಪಣಿಗಳನ್ನು ಸಾರ್ವಜನಿಕರು ಅವಲೋಕಿಸಬಹುದಾಗಿದೆಯೇ?

ಈ ಪ್ರಾಧಿಕಾರ ಮೋಟಾರು ವಾಹನ ಕಾಯಿದೆ ಮತ್ತು ನಿಯಮದಡಿ ಕಾರ್ಯ ನಿರ್ವಹಿಸಲ್ಪಡುತ್ತಿರುವುದರಿಂದ ಅಂತಹ ಸಮಿತಿ, ಮಂಡಳಿ, ಕೌನ್ಸಿಲ್ ಮತ್ತು ನಿಕಾಯಿಗಳು ಅಸ್ತಿತ್ವದಲ್ಲಿರುವುದಿಲ್ಲ.

IX) ಮಂಜೂರಾಗಿರುವ ಕಾರ್ಯನಿರತ ಖಾಲಿ ಹುದ್ದೆಗಳ ವಿವರ:

	ವರ್ಗ	ಮಂಜೂರಾದಹುದ್ದೆ	ವೇತನ ಶೇಣಿ	ಕಾರ್ಯನಿರತ	ಖಾಲಿಹುದ್ದೆ
1	ಸ.ಪ್ರಾ.ಸಾ.ಅ	01	-	(ನಿಯೋಜನೆ)	01
2	ಹಿರಿಯ ಮೋಟಾರು ವಾಹನ ನಿರೀಕ್ಷಕರು	01	40900-78200	-	01
3	ಮೋಟಾರು ವಾಹನ ನಿರೀಕ್ಷಕರು	02	33450-62600	-	02
4	ಅಧೀಕ್ಷಕರು	01	-	-	01
5	ಪ್ರ.ದ.ಸ.	02	27650-52650	01 (ನಿಯೋಜನೆ)	02
6	ದ್ವಿ.ದ.ಸ.	03	21400-42000	02(ನಿಯೋಜನೆ)	03
7	ವಾಹನ ಚಾಲಕರು	01	25800-51400	01 (ನಿಯೋಜನೆ)	01
8	ಬೆರಳಚ್ಚುಗಾರರು	01	-	-	01
9	ಗ್ರೂಪ್ 'ಡಿ'	02	-	-	02

XI) ಪ್ರತಿಯೊಬ್ಬ ಅಧಿಕಾರಿ ಮತ್ತು ನೌಕರರು ಮಾಸಿಕವಾಗಿ ಸ್ವೀಕರಿಸುವ ಸಂಭಾವನೆ

ಕ್ರ.ಸA ಪದನಾಮ ಮತ್ತು ಹೆಸರು
ಸಂಭಾವನೆ

ಪಡೆಯುತ್ತಿರುವ

ಒಟ್ಟು ಮೊತ್ತ ರೂ.

- | | |
|---|---------|
| 1. ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ,
ಶ್ರೀ ಜಿ.ನಾಗರೆಡ್ಡಿ ಹಾಗೂ ಶ್ರೀ.ಆರ್, ರಾಜಪ್ಪ | ನಿಯೋಜನೆ |
| 2. ಪ್ರಥಮ ದರ್ಜೆ ಸಹಾಯಕ ಶ್ರೀ ಎಂ.ವೇಣುಗೋಪಾಲ್ | -/- |
| 3. ದ್ವಿತೀಯ ದರ್ಜೆ ಸಹಾಯಕ, ಶ್ರೀ ದೇವರಾಜ.ಹೆಚ್.ಆರ್ | -/- |
| 4. ದ್ವಿತೀಯ ದರ್ಜೆ ಸಹಾಯಕ, ಶ್ರೀ ಎಂ.ಶ್ರೀನಿವಾಸ | -/- |
| 5. ಹಿರಿಯ ವಾಹನ ಚಾಲಕ, ಶ್ರೀ ಕೆ.ಎಂ.ತಿಪ್ಪೇಸ್ವಾಮಿ | -/- |

XI) ಕಛೇರಿಗೆ ಹಂಚಿಕೆಯಾಗಿರುವ ಖರ್ಚು ವೆಚ್ಚ ವೇತನೇತರ ಶೀರ್ಷಿಕೆಯಡಿ ವಿವರಗಳು

ಅನುದಾನದ ವಿವರಗಳು

	ಶೀರ್ಷಿಕೆ	ಬಿಡುಗಡೆಯಾದ ಅನುದಾನ ರೂ.	ಖರ್ಚಾದ ಅನುದಾನ ರೂ.	ಉಳಿದಿರುವ ಅನುದಾನ ರೂ.
051	ಕಛೇರಿ ಸಾಮಾನ್ಯ ವೆಚ್ಚಗಳು	3,14,500	3,14,460	40
071	ಕಟ್ಟಡ ಮತ್ತು ಬಾಡಿಗೆ	3,89,438	3,89,438	-
195	ಇಂಧನ ತೈಲ ವೆಚ್ಚ ಮತ್ತು ದುರಸ್ತಿ ವೆಚ್ಚಗಳು	1,22,050	1,22,049	1

059	ರಸ್ತೆ ಸುರಕ್ಷತೆ	50,000	50,000	-
059	ವಾಯುಮಾಲಿನ್ಯ	10,000	10,000	-
052				

XII) ಇಟ್ಟಿರುವ ಮೂತ್ತ ಮತ್ತು ಅಂತಹ ಕಾರ್ಯಕ್ರಮಗಳ ಫಲಾನುಭವಿಗಳ ವಿವರಗಳು:

ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಚಾಲನಾ ತರಬೇತಿ ನೀಡುವ ಯೋಜನೆ ಅನುಷ್ಠಾನದಲ್ಲಿರುತ್ತದೆ. ಆಟೋರಿಕ್ವಾ ಕ್ಯಾಬ್‌ಗಳಿಂದ ಉಂಟಾಗುತ್ತಿರುವ ವಾಯು ಮಾಲಿನ್ಯ ನಿಯಂತ್ರಿಸಲು ದ್ವಿ ಇಂಧನ ವ್ಯವಸ್ಥೆಗೆ ಪರಿವರ್ತನೆ ಮಾಡಿಕೊಂಡು ಎಲ್.ಪಿ.ಜಿ ಕಿಟಾಂಗಳನ್ನು ಅಳವಡಿಸಿಕೊಳ್ಳಲು ಕಡ್ಡಾಯಗೊಳಿಸುವಿಕೆ ದ್ವಿ-ಇಂಧನ ವ್ಯವಸ್ಥೆ ಕಲ್ಪಿಸಿಕೊಳ್ಳುವ ರಹದಾರಿ ಸಿಂದುತ್ವ ಹೊಂದಿರುವ ಆಟೋರಿಕ್ವಾ ಮಾಲಿಕರಿಗೆ ಆರ್ಥಿಕ ನೆರವು ನೀಡುವ ಯೋಜನೆ ಇರುತ್ತದೆ.

XIII) ಅದು ನೀಡಿರುವ ಅನುಮತಿ ಪತ್ರಗಳನ್ನು ಅಥವಾ ಅಧಿಕಾರ ಪತ್ರಗಳನ್ನು ಪಡೆಯುವವರ ವಿವರಗಳು:

1. ಅಂಗವಿಕಲರ ವಾಹನಗಳ ನೋಂದಣಿಗೆ ವರ್ಷಕ್ಕೆ ರೂ. 44 ರಂತೆ ತೆರಿಗೆ ವಿಧಿಸಲಾಗುತ್ತದೆ.
2. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಆಟೋರಿಕ್ವಾಗಳಿಗೆ ಪರವಾನಿಗೆ ಶುಲ್ಕದಲ್ಲಿ ಶೇಕಡ 50 ರಷ್ಟು ರಿಯಾಯಿತಿ ಇದೆ.
3. ವ್ಯವಸಾಯಗಾರರಿಗೆ, ಸಂಬಂಧಿಸಿದಂತೆ ಮೂಲವರಮಾನ ವ್ಯವಸಾಯದಿಂದಲೇ ಎಂಬುದನ್ನು ಕಂದಾಯ ಇಲಾಖೆಯಿಂದ ದೃಢೀಕರಣ ಪತ್ರ ಹಾಜರು ಪಡಿಸಿದಲ್ಲಿ ಪವರ್ ಟೆಲ್ಲರ್-ಟ್ರೇಲರ್ ವಾಹನಗಳ ನೋಂದಾವಣಿಗೆ ತೆರಿಗೆಯಿಂದ ವಿನಾಯಿತಿ ಇದೆ.
4. ವ್ಯವಸಾಯಗಾರರಿಗೆ ಮೂಲ ಪರಮಾನ ವ್ಯವಸಾಯದಿಂದಲೇ ಎಂಬ ದೃಢೀಕರಣ ಪತ್ರವನ್ನು ಕಂದಾಯ ಇಲಾಖೆಯಿಂದ ಹಾಜರುಪಡಿಸಿದಲ್ಲಿ ಕೃಷಿ ಬಳಕೆಗೆ ಟ್ರಾಕ್ಟರ್ ಟ್ರೇಲರ್ ನೋಂದಾಯಿಸಿದಲ್ಲಿ ರಿಯಾಯಿತಿ ದರದಲ್ಲಿ ಜೀವಾವಧಿ ತೆರಿಗೆ ಪಾವತಿಸುವ ಸೌಲಭ್ಯ ಇರುತ್ತದೆ.
5. ಶಾಲಾ ಕಾಲೇಜುಗಳನ್ನು ನಡೆಸುವ ವಿದ್ಯಾ ಸಂಸ್ಥೆಯವರಿಂದ ನೋಂದಾಯಿಸಲ್ಪಡುವ ಶಾಲಾ ವಾಹನಗಳಿಗೆ 10ನೇ ತರಗತಿಯವರೆಗೆ ನಡೆಸಲ್ಪಡುವ ಶಾಲೆಗಳವರೆಗೆ ಪ್ರತಿ ಚದರ ಮೀಟರಿಗೆ ರಿಯಾಯಿತಿ ದರ ರೂ.20.00 ರಂತೆ ತ್ರೇಲರ್ ತೆರಿಗೆ ವಿಧಿಸಲಾಗುವುದು ಹಾಗೂ 10ನೇ ತರಗತಿ ನಂತರದ ವಿದ್ಯಾಸಂಸ್ಥೆಗಳನ್ನು ನಡೆಸುವವರಿಗೆ ಪ್ರತಿ ಚ.ಮೀ.ಗೆ ರೂ.80.00 ರಂತೆ ರಿಯಾಯಿತಿ ದರದಲ್ಲಿ ತ್ರೇಲರ್ ತೆರಿಗೆಯನ್ನು ವಿಧಿಸುವ ಸೌಲಭ್ಯವಿದೆ.
6. ಕೇಂದ್ರ ಸರ್ಕಾರಿ ನೌಕರರು ಮಿಲಿಟರಿ ಉದ್ಯೋಗಿಗಳು ಮತ್ತು ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಸಾರ್ವಜನಿಕ ಉದ್ಯಮಿಗಳ ನೌಕರರಿಗೆ ಹಾಗೂ ರಾಷ್ಟ್ರೀಯ ಕೃಷಿ ಬ್ಯಾಂಕುಗಳ ನೌಕರರಿಗೆ ಮೋಟಾರ್ ಸೈಕಲ್ ಸ್ಕೂಟರ್‌ಗಳಿಗೆ ನೋಂದಾವಣೆ ಸಮಯಲ್ಲಿ ಪ್ರತಿ ತ್ರೇಲರ್‌ಮಾಸಿಕಕ್ಕೆ ರೂ.25.00 ರಂತೆ ಮತ್ತು ಲಘು ಮೋಟಾರು ವಾಹನಗಳಿಗೆ ಪ್ರತಿ ತ್ರೇಲರ್‌ಮಾಸಿಕಕ್ಕೆ ರೂ.187.50 ದರದಲ್ಲಿ ತೆರಿಗೆಯನ್ನು ವಾರ್ಷಿಕ ಆಧಾರದಲ್ಲಿ ವಿಧಿಸಿ ಪಾವತಿಸಲು ಸೌಲಭ್ಯ ಇರುತ್ತದೆ.
7. ರಾಜ್ಯ ಸರ್ಕಾರಿ ವಾಹನಗಳಿಗೆ ತೆರಿಗೆಯಿಂದ ವಿನಾಯಿತಿ ಸೌಲಭ್ಯ ಇದೆ.

XIV) ಈ ಪ್ರಾಧಿಕಾರವು ಹೊಂದಿರುವ ಅಥವಾ ಲಭ್ಯವಿರುವ ಮಾಹಿತಿಯನ್ನು ವಿದ್ಯುನ್ಮಾನ ರೂಪಕ್ಕೆ ಇಳಿಸಿದ ವಿವರ:

XV) ಸಾರ್ವಜನಿಕ ಉಪಯೋಗಕ್ಕಾಗಿ ಗ್ರಂಥಾಲಯ ಅಥವಾ ವಾಚನಾಲಯ ನಿರ್ವಹಿಸುತ್ತಿದ್ದಲ್ಲಿ ಅದರ ಕೆಲಸದ ಸಮಯವನ್ನೊಳಗೊಂಡಂತೆ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಲಭ್ಯವಿರುವ ಸೌಲಭ್ಯಗಳ ವಿವರಗಳು:

ಈ ಕಛೇರಿಯಲ್ಲಿ ಗ್ರಂಥಾಲಯ ಅಥವಾ ವಾಚನಾಲಯ ಇರುವುದಿಲ್ಲ. ಸಾರ್ವಜನಿಕರಿಗೆ ಮಾಹಿತಿ ಪಡೆಯಲು ಕಛೇರಿ ಸಮಯ ಬೆಳಿಗ್ಗೆ 10:00 ಘಂಟೆಯಿಂದ ಮಧ್ಯಾಹ್ನ 01:30 ಮತ್ತು ಮಧ್ಯಾಹ್ನ 02:15 ರಿಂದ ಸಾಯಂಕಾಲ 05:30 ರವರೆಗೆ ಪಡೆಯಬಹುದಾಗಿದೆ.

ಕಛೇರಿಯ ಕಾರ್ಯನಿರ್ವಹಣಾ ಸಮಯ	ನಗದು ವಿಭಾಗದ ಕಾರ್ಯನಿರ್ವಹಣಾ ಸಮಯ
ಬೆಳಿಗ್ಗೆ 10:00 ರಿಂದ ಸಂಜೆ 05:30 ರವರೆಗೆ ಭೋಜನ ವಿರಾಮ: 01:30 ರಿಂದ 02:15 ರವರೆಗೆ.	ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 02:30 ಗಂಟೆಯವರೆಗೆ ಶನಿವಾರ 10:00 ರಿಂದ ಮಧ್ಯಾಹ್ನ 12:00 ಗಂಟೆಯವರೆಗೆ.

XVI) ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರು, ಪದನಾಮ ಮತ್ತು ಇತರೆ ವಿವರಗಳು:

ಸಾರ್ವಜನಿಕ ಮಾಹಿತಿ ಪ್ರಾಧಿಕಾರ	ಸಾರ್ವಜನಿಕ ಮಾಹಿತಿ ಅಧಿಕಾರಿ	ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ
ಸಹಾಯಕ ಪ್ರಾದೇಶಿಕ ಸಾರಿಗೆ ಚಿಂತಾಮಣಿ ಪ್ರಾದೇಶಿಕ ಅಧಿಕಾರಿ,	ಶ್ರೀ ಜಿ.ನಾಗರೆಡ್ಡಿ (ದಿನಾಂಕ: 01-04-2019 ರಿಂದ 27-11-2020) ಶ್ರೀ ಆರ್. ರಾಜಪ್ಪ (ದಿನಾಂಕ: 27-11-2020 ರಿಂದ 31-03-2020)	-

XVII) ಯಾವುದೇ ತರಹದ ಮಾಹಿತಿ; ಮತ್ತು ತದ ನಂತರ ಪ್ರತಿ ವರ್ಷ ಈ ಪ್ರಕರಣಗಳನ್ನು ಕಾಲೋಚಿತಗೊಳಿಸುವುದು.

NUMBER OF MOTOR VEHICLES REGISTERED AND KEPT FOR USE AT THE END OF MARCH-2020					
Sl. No.	Category of Vehicles	Total Vehilces as on 31-03-2020	Vehilces Newly registered in the year 2019-20	Total Vehilces as on 31-03-2020	Vehilces registered and kept use as on 31-03-2020

1	Two Wheeler	40216	4185	44401	44401
2	Cars	5662	240	5902	5902
3	Jeeps	16	05	21	21
4	Omni Buses	152	-	152	152
5	Tractor	2587	134	2721	2721
6	Trailer	1435	112	1547	1547
7	Construction Equipement	16	12	28	28
8	Other vehicles not covered above	35	33	68	68
9	(a) Total Non- Tranport	50119	4721	54840	54840
10	Transport Vehiclcs	1047	18	1065	1065
11	LMV-Goods	1173	58	1231	1231
12	Buses	118	03	121	121
13	Taxies	520	22	542	542
14	A/R	438	12	450	450
15	Other vehicles not covered above	67	14	81	81
16	(b) TOTAL Transport	3363	127	3490	3490
17	GRAND TOTAL	53482	4848	58330	58330

THE MOTOR VEHICLES UNDER NON-USE FOR THE PERIOD AS ON 31-03-2020

Particulars	No. of MVs Under Non Use Till Previous Year	No. of M Vs Kept Under Non use Duing the Year	Total No of M Vs Under Non-Use		No. of M Vs releas ed During the YEAr	No. of R Cs Cancell ed during the Year	No. of M Vs Kept Under Non use Duing the Year	No. of Non-use verification by IMV, RTO, ARTO
			Actually kept in the region	Others				
1	2	3	4(1)	4(2)	5	6	7	8(a) 8(b) 8(c)
Transport	10	27	32	5	19	-	18	18
Non Tansport	-	-	-	-	-	-	-	-
Total	10	27	32	5	19	-	18	18

Number of DLs, CLs issued, renewed and in force as on 31-03-2020

No. of DL in force at the beginning of the Year	Motor Cycle		L M Vs			Autorickshaws			
	Issued during the Year	Total in force as at the end of the Year	No. of DL in force at the beginning of the Year	Issued during the Year	Total in force as at the end of the YEAr	No. of DL in force at the beginning of the YEAr	Issued during the Year	Total in force as at the end of the Year	
1	2	3	4	5	6	7	8	9	
41400	6100	47500	19400	4400	23800	1250	240	1490	
Heavy G V			H P V			Grand Total 3+6+9+ 12+15	Conductor Licence		
Total in force as at the end of the month	Issued during the month	Total in force as at the end of the month	No. of DL in force at the beginning of the month	Issued during the month	Total in force as at the end of the month		No. of CLs in Force at the beginning of the month	Issued during the month	Total
12	13	14	15	16	17	18	19	20	21
3240	-	3240	2410	-	2410	5650	6150	240	6390

THE FITNESS CERTIFICATE ISSUED/ RENEWED / SUSPENDED/ CANCELLED AS ON 31-03-2021

No.	CATEGORY	No. F.Cs issued /Renewed till the previous Year	No.F.Cs issued Renewed During the Year	Total	No. F.Cs Cancelled Suspended During the Year	Total Number of F.Cs in force at the end of the Year
1	H G V	3600	1200	4800	-	-
	Stage Carriage	285	45	330	-	-
2	Goods Carriage	5400	1850	7250	-	-
3	Praivate Taxi/ Motor Taxi	-	-	-	-	-
4	M/ Cab	510	145	655	-	-
5	L/T	150	35	185	-	-
6	T/ T	50	15	65	-	-
7	A/ R	350	75	425	-	-
8	Ambulance	10	5	15	-	-
9	P S V	-	-	-	-	-
10	A I T O B	-	-	-	-	-
11	Fire	3	2	5	-	-
12	EIB	50	22	72	-	-
13	KSRTC	-	-	-	-	-
	TOTAL	10408	3394	13802	-	-

AS ON 31-03-2020

THE CATEGORIES OF LICENCES ISSUED/ RENEWED / CANCELLED

CATEGORY	No of Licences in Force at the Beginning of the Year	No. Licences issued During the Year	Total	No. Licences Renewed During the Year	No. Licences Cancelled during the Year	No. Licences Suspended During the Year	Total No. Licences in Force at the end of the Year
1. Rent-a-Cab-Scheme	-	-	-	-	-	-	-
2. Booking Agent Licences	-	-	-	-	-	-	-
3. Advertisement	-	-	-	-	-	-	-

Licences							
4. Driving School Licences.	02	03	05	-	-	-	05
5. Testing Centre Licence.		-	-	-	-	-	-
6. Emmission Test Licence.	03	-	03	02	-	-	3

AS ON 31-03-2020

THE ACCIDENTS REFERED TO THE INSPECTOR MOTOR VEHICLES

No.	CATEGORY	No. Case Referred During the Year	Total	No. Reports issued During the Year	Closing Balance and Reasons for Delay
1	Fatal	22	22	22	-
2	Non Fatal	80	80	80	-
	TOTAL	102	102	102	-

AS ON 31-03-2020

STATEMENT SHOWING THE CATEGORY OF PERMITS ISSUED/ RENEWED

CATEGORY	Permits issued Till the End of the Year			Permit Issued During the Year Total			Permit Renewed During the Year	Permits Cancl eed suspended during the Year	Total Number of Permits in force at the End of the Year		
	Pucca permit	Temp permit	Spl Permit	Pucca permit	Temp permit	Spl Permit			Pucca permit	Temp permit	Spl Permit
1	2			3			4	5	6		
Stage Carriage	-	-	-	-	-	-	-	-	-	-	-
Goods Vehicle	200	-	-	120	-	-	80	80	480	-	-
L. Taxi Meter Taxi	90	-	-	20	-	-	-	11	121	-	-
Autorikshaw Cab	144	-	-	45	-	-	-	21	210	-	-
Private Service (EIB)	31	-	-	18	-	-	6	-	55	-	-
Maxi Cabs	-	-	-	-	-	-	-	-	-	-	-
National	116	-	-	63	-	-	190	52	421	-	-

Permits											
CC	-	-	-	-	-	-	-	-	-	-	-

FEES PERTAINING TO DRIVING LICENCE / CONDUCTOR LICENCE		
Sl No.	Purpose	Amount in Rs.
1	In respect of issue of learner's licence For each class of vehicle	200
2	In respect of issue of a driving licence in Form-6	500
3	3 In respect of issue of a driving licence in Form-7 (S/C)	155
4	For test of competence to drive	
5	In respect of addition of another class of vehicle to driving licence in Form-6	800
6	In respect of renewal of driving licence in Form-6	351
7	In respect of renewal of a driving licence in Form-6 to drive a motor vehicle for which application is made after the grace period.	-
8	In respect of addition of another class of motor vehicle to the driving licence in Form-7 and renewal of driving licence in Form 7.	-
9	In respect of issue and renewal of licence to a school or establishment for imparting instructions in driving.	10000
10	In respect of issue of duplicate licence to the school or establishment imparting instructions in driving.	5000
11	In respect of an appeal against the orders of licensing authority referred to in rule 30.	500
12	DDL	400

FEES PERTAINING TO REGISTRATION OF VEHICLES		
Sl. No.	Purpose	Amount in Rs
1	Grant or renewal of trade certificate in respect of each vehicle :	
	Motorcycle	500
	Invalid carriage	500
	Others	1000
	Duplicate trade certificate :	
	Motorcycle	300
	Invalid carriage	300
	Others	500
	Appeal under rule 46	1000
	Issue, renewal of certificate of registration and assignment of new registration mark:	
	Invalid carriage	50
	Motorcycle	300
	Light motor vehicle :	
	i) Non-Transport	600
	ii) Light Commercial Vehicle	1000
Medium goods vehicle	1000	

	Medium passenger motor vehicle	1000
	Heavy goods vehicle	1000
	Heavy passenger motor vehicle	1000
	Imported motor vehicle LMV	5000
	Imported motor cycle M/C	2500
	Any other vehicle not mentioned above	3000
5	Issue of duplicate certificate of registration	Half of the fee mentioned in serial NO.4
6	Transfer of owner ship	Half of the fee mentioned in serial No.4
7	Change of residence	Half of the fee mentioned in serial No.4
8	Recording alteration in the certificate of registration	Half of the fee mentioned in serial No.4
9	9 Endorsing hire-purchase / lease / hypothecation agreement Any other vehicle not mentioned above - 3000	500 (M/C) 800 (LMV/LGV) 800(MGV/HGV/HPV)
10	Cancellatiion of hire-purchase / lease/ hypothecation agreement or issue of fresh certificate of registration.	200
11	Conducting test of a vehicle for grant and renewal of certificate of fitness ;	
	i)Motor Cycle	300
	ii)Three-wheeled vehicle	600
	iii)Light motor vehicle	600
	iv)Medium motor vehicle	800
	v)Heavy motor vehicle	800
12	Grant or renewal of certificate of fitness for motor vehicle	300
13	Grant or renewal of letter of authority	15000
14	Issue of duplicate letter of authority	7500
15	Appeal under rule 70	3000
16	Any application not covered under entries at SI No.1-15	200

Fees for Permits as per Rule 67 of Karnataka Motor Vehicles Rules, 1989

SI No.	PURPOSE	AMOUNT (IN RUPEES)
01	Grant / renewal of Stage Carriage Permit under Section 70 read with Section 71 & 81 of MV Act, 1988	2000/-
02	Grant/renewal of Contract Carriage permit u/s 73 read with Section 74 and Section 81;	
	(a) Bus	2000/-
	(b) Maxi Cab	600/-
	(c) Motor cab	500/-
03	Grant / renewal of private service vehicle permit under Section 76 and Section 81	1000/-
04	Grant / renewal of goods carriage permit u/s 77 & read with Section 79 & Section 81	750+100/-
05	Variation of permit under Section 80(3) of Motor Vehicles	

	Act, 1988	
	a) Stage Carriage	2000/-
	b) Contract Carriage (Buses)	2000/-
	c) Motor Cabs	400/-
	d) Maxi Cabs	600/-
06	Variation of condition of permit u/s 72(2)(xxii)	1000/-
07	Variation of condition of permit under section 74(2)-(ix)	
	(a) Contract Carriage	1000/-
	(b) Maxi Cab	500/-
	(c) Motor Cab	200/-
08	Variation of condition of permit u/s 76(3)(iii)	500/-
09	Variation under Section 79(2) (vii)	500/-
10	Variation under Section 82(1)	
	a) Stage carriages	2000/-
	b) Contract Carriages (Buses)	2000/-
	c) Contract Carriages (Maxi Cabs)	1000/-
	d) Contract Carriages (Motor Cabs)	500/-
	e) Private Service Vehicle	1000/-
	f) Goods carriages	750/-
11	Transfer of permit u/s 82(2) in the case of death of permit holder	200/-
12	Transfer of permit under section 82(2) on belated application	200/-
13	Replacement of vehicles under section 83	
	a) Stage carriages	1000/-
	b) Contract Carriages (Buses)	1000/-
	c) Contract Carriages (Maxi Cabs)	500/-
	d) Contract Carriages (Motor Cabs)	250/-
	e) Private Service Vehicle	1000/-
	f) Goods carriages	600/-
14	Temporary permit under Section 87 of MV Act, for each calendar month of part thereof)	
	i) Stage carriages	900/-
	ii) Contract Carriage (Bus)	100/-
	iii) Private Service vehicle	100/-
	iv) Goods carriages	100/-
	v) Maxi Cab	100/-
	vi) Motor Cab	100/-
15.	Countersignature of permit under Section 88(1)	Equal to the fee for grant of permit
16.	Variation of permit under Section 88(3)	Equal to the variation of permit fee prescribed as in the case of variation of original permit
17	Countersignature of temporary permit under Section 88(7) of Act, for each calendar month of part thereof-	
	i) Stage carriages	100/-
	ii) Contract Carriage (Bus)	100/-

	iii) Private Service vehicle	100/-
	iv) Goods carriages	100/-
	v) Maxi Cab	100/-
	vi) Motor Cab	100/-
18	Special permits under Section 88(8) of the Act, for each calendar month or part thereof –	
	i) Stage carriages	200/-
	ii) Contract Carriage (Bus)	200/-
	iii) Private Service vehicle	200/-
	iv) Goods carriages	200/-
	v) Maxi Cab	200/-
	vi) Motor Cab	200/-
19	Tourist Vehicles	
(a)	Grant under Section 88(9)-	
	i) Bus	2000/-
	ii) Maxi Cabs	1000/-
	iii) Motor Cabs	750/-
(b)	Renewal of permit	Equal to the fee rescribed for grant
(c)	Variation of permit	
	i) Bus	500/-
	ii) Maxi Cabs	400/-
	iii) Motor Cabs	300/-
(d)	Transfer of permit –	2000/-
	i) Bus	2000/-
	ii) Maxi Cabs	1000/-
	iii) Motor Cabs	750/-
(e)	Transfer of permit in the case of death, any class of vehicle covered under tourist vehicle permit.	100/-
(f)	Transfer of permit on death on belated application	200/-
(g)	Replacement of Vehicles –	
	i) Bus	1000/-
	ii) Maxi Cabs	1000/-
	iii) Motor Cabs	500/-
20	National permit for goods carriages under Section 88(12)-	
	a) Grant / renewal of permit	1000/-
	b) Variation of permit	500/-
	c) Transfer of permit	1000/-
	d) Transfer of permit on death	
	A/R	600/-
	Bus	2100/-
	GV	1100/-
	e) Transfer of permit on death applied belatedly	300/-
	f) Replacement of vehicle	500/-
21	For endorsement of the grant, renewal or / countersignature or variation or variation, or	100/-

ಕಛೇರಿಗೆ ಸಂಬಂಧಿಸಿದಂತೆ ಎಲ್ಲಾ ನೊಂದಾಯಿತ ವಾಹನಗಳ ದಾಖಲೆಗಳನ್ನು ಶ್ರೇಣಿಗಳಿಗೆ ಅನುಗುಣವಾಗಿ ಕ್ರಮಬದ್ಧವಾಗಿ ವಿಂಗಡಿಸಿ ಕಟ್ಟುಗಳಾಗಿ ಜೋಡಣೆ ಮಾಡಿ ಬಿಳಿ ಕೋರ ಬಟ್ಟೆಯಲ್ಲಿ ನಿರ್ವಹಿಸಿ ಸುಸಜ್ಜಿತವಾದ ಅಭಿಲೇಖಾಲಯದಲ್ಲಿ ಸಂರಕ್ಷಿಸಿಡಲಾಗಿದೆ. ಹಾಗೆ ಈ ದಾಖಲೆಗಳ ಬಗ್ಗೆ ನಿಖರವಾದ ಮಾಹಿತಿಗಾಗಿ ವಿವರಗಳನ್ನು ಇಂಡೆಕ್ಸ್ ರೀತಿಯಲ್ಲಿ ತಯಾರಿಸಿ ಸುಸಜ್ಜಿತಗೊಳಿಸಲಾಗಿದೆ.ಹಾಗೆ ಕಛೇರಿಗೆ ಸಂಬಂಧಿಸಿದ ಹಾಗೂ ಸಿಬ್ಬಂದಿ ವಿಭಾಗಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ಗುರುತಿಸಿ ಕ್ರಮ ಬದ್ಧವಾಗಿ ಜೋಡಿಸಿಡಲಾಗಿದೆ. ದಿನಾಂಕ: 16-07-2018 ರಲ್ಲಿ ಕಛೇರಿಯು ಪ್ರಾರಂಭವಾಗಿದ್ದು, ಕಛೇರಿಯನ್ನು ಸಂಪೂರ್ಣ ಗಣಕೀಕರಣಗೊಳಿಸಲಾಗಿದ್ದು, ಅದರಂತೆ ಸಾರಿಗೆತರ ಹೊಸ ವಾಹನಗಳ ನೊಂದಣಿಗಳ ಹಾಗೂ ಹೊಸ ಚಾಲನಾ ಪತ್ರಗಳ ನೀಡಿಕೆಗೆ ಸಂಬಂಧಿಸಿರುವಂತೆ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಗಿರುತ್ತದೆ. ಇದರ ಜೊತೆಗೆ ಕಛೇರಿಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ಸಂರಕ್ಷಿಸಿಡಲು ಅನುಕೂಲವಾಗುವಂತೆ ವಿವರಗಳನ್ನು ಅಂತರ್ಜಾಲದಲ್ಲಿ ಅಳವಡಿಸುವ ಕೆಲಸ ಕಾರ್ಯಗಳು ಭರದಿಂದ ಸಾಗಿರುತ್ತವೆ.

ಮಾಹಿತಿ ಹಕ್ಕು ಅಧಿನಿಯಮ-2005 (2005 ರ ಕೇಂದ್ರ ಕಾಯ್ದೆ ಸಂಖ್ಯೆ:22) ಕಲಂ.5(1), 5(2) ಮತ್ತು 19ರ ಪ್ರಕಾರ ಈ ಕಛೇರಿಯ ಸಾರ್ವಜನಿಕ ಪ್ರಾಧಿಕಾರ, ಸಾರ್ವಜನಿಕ ಮಾಹಿತಿ ಅಧಿಕಾರಿ/ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಮೇಲ್ಮನವಿ ಪ್ರಾಧಿಕಾರಗಳನ್ನು ಈ ಕೆಳಗಿನಂತೆ ನೇಮಿಸಲಾಗಿದೆ.

ಸಾರ್ವಜನಿಕ ಪ್ರಾಧಿಕಾರ	ಸಾರ್ವಜನಿಕ ಮಾಹಿತಿ ಅಧಿಕಾರಿ	ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ	ಮೇಲ್ಮನವಿ ಪ್ರಾಧಿಕಾರ
ಸಾರಿಗೆ ಆಯುಕ್ತರು, ಕೆ. ಹೆಚ್. ರಸ್ತೆ, ಶಾಂತಿನಗರ, ಬೆಂಗಳೂರು	ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ, ಚಿಂತಾಮಣಿ	ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ, ಚಿಂತಾಮಣಿ	ಜಂಟಿ ಸಾರಿಗೆ ಆಯುಕ್ತರು, ಬೆಂಗಳೂರು (ಗ್ರಾ), 4ನೇ ಮಹಡಿ ಪೋಡಿಯಂ ಬ್ಲಾಕ್, ವಿ.ವಿ. ಮಿನಿ ಗೋಪುರ, ಡಾ ಅಂಬೇಡ್ಕರ್ ವೀಧಿ, ಬೆಂಗಳೂರು
ದೂರವಾಣಿ ಸಂಖ್ಯೆ: 080- 22214900	ದೂರವಾಣಿ ಸಂಖ್ಯೆ: 08154-298977	ದೂರವಾಣಿ ಸಂಖ್ಯೆ: 08154- 298977	ದೂರವಾಣಿ ಸಂಖ್ಯೆ: 080-22866670

ಅಧಿಕಾರಿ,
ಅಧಿಕಾರಿ,

ಶ್ರೀ ಆರ್. ರಾಜಪ್ಪ
(ಸ.ಪ್ರಾ.ಸಾ.ಅ)
ಸಾರ್ವಜನಿಕ ಹಕ್ಕು ಮಾಹಿತಿ
ಸಹಾಯಕ ಪ್ರಾದೇಶಿಕ ಸಾರಿಗೆ
ಚಿಂತಾಮಣಿ